



राष्ट्रीय वित्तीय शिक्षा केन्द्र
National Centre for Financial Education
एक आर्थिक रूप से जागरुक और सशक्त भारत
A financially aware and empowered India

Promoted By :-



ఆర్థిక శిక్షణ కృపిడి



ಮುದ್ರಕರು:

ರಾಷ್ಟ್ರೀಯ ಆರ್ಥಿಕ ಶಿಕ್ಷಣ ಕೇಂದ್ರ (ಎನ್ ಸಿ ಎಫ್ ಇ)

ಎರಡನೆಯ ಆವೃತ್ತಿ, 2021

ಹಕ್ಕುನಿರಾಕರಣೆ:

ಈ ಕೃಪಿಡಿ ಓದುಗನನ್ನು ಆರ್ಥಿಕವಾಗಿ ಸಾಕ್ಷರನನ್ನಾಗಿ ಮಾಡುವ ಪ್ರಾಮಾಣಿಕ ಉದ್ದೇಶವನ್ನು ಹೊಂದಿರುವ ಕಲಿಕಾ ವಿಷಯವಾಗಿದೆ ಇದು ಯಾವುದೇ ನಿರ್ದಿಷ್ಟ ಆರ್ಥಿಕ ಉತ್ಪನ್ನಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಓದುಗನ ಮೇಲೆ ಅನಗತ್ಯ ಪರಿಣಾಮ ಬೀರುವ ಉದ್ದೇಶ ಹೊಂದಿಲ್ಲ. ಓದುಗರು ಯಾವುದೇ ಹೂಡಿಕೆಯಲ್ಲಿ ತೊಡಗುವ ಮೊದಲು ಹೂಡಿಕೆ ತಜ್ಞರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.

ಕಾಪಿರೈಟ್: ಮೂಲ ಸ್ವೀಕೃತಿಯ ಮೇರೆಗೆ ಪುನರುತ್ಪಾದನೆಗೆ ಅನುಮೋದಿಸಲಾಗಿದೆ



ಎನ್ ಸಿ ಎಫ್ ಇ (ರಾಷ್ಟ್ರೀಯ ಹಣಕಾಸು ಶಿಕ್ಷಣ ಕೇಂದ್ರ) ಕುರಿತು

ರಾಷ್ಟ್ರೀಯ ಹಣಕಾಸು ಶಿಕ್ಷಣ ಕೇಂದ್ರ (ಎನ್ ಸಿ ಎಫ್ ಇ) ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ಭದ್ರತೆ ಮತ್ತು ವಿನಿಮಯ ಸಮಿತಿ (ಎಸ್ ಇ ಬಿ ಐ), ಭಾರತೀಯ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ ಆರ್ ಡಿ ಎ ಐ) ಹಾಗೂ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ ಎಫ್ ಆರ್ ಡಿ ಎ) ದಿಂದ ಬೆಂಬಲಿಸಲ್ಪಟ್ಟ ಸೆಕ್ಷನ್ 8 (ಲಾಭಕ್ಕಾಗಿ ಅಲ್ಲ) ಕಂಪನಿಯಾಗಿದೆ..

ದೃಷ್ಟಿಕೋನ - "ಆರ್ಥಿಕ ಜ್ಞಾನ ಮತ್ತು ಸಬಲ ಭಾರತ"

ದೈಯ - ಜನರು ಹಣವನ್ನು ಸರಿಯಾಗಿ ನಿರ್ವಹಿಸಲು ನೆರವಾಗುವಂತೆ ಆರ್ಥಿಕ ಶಿಕ್ಷಣ ಅಭಿಯಾನದ ನೀಡುವುದು, ಈ ಮೂಲಕ ಗ್ರಾಹಕ ರಕ್ಷಣೆ ಮತ್ತು ದೂರು ಪರಿಹಾರಕ್ಕಾಗಿ ಪ್ರಾಮಾಣಿಕ ಹಾಗೂ ಪಾರದರ್ಶಕ ವಿಧಾನದೊಂದಿಗೆ ನಿಯಂತ್ರಕ ಸಂಸ್ಥೆಗಳಿಂದ ಸೂಕ್ತ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಿ ಆರ್ಥಿಕ ಸುಸ್ಥಿರತೆ ಸಾಧಿಸುವುದು.

ಭಾರತೀಯ ಹಣಕಾಸು ವಲಯದ ನಿಬಂಧಕರು:

ಆರ್ ಬಿ ಐ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಎನ್ನುವುದು ಭಾರತದ ಕೇಂದ್ರ ಭಾಗವಾಗಿದ್ದು, ಇದು ಭಾರತದ ಆರ್ಥಿಕ ನಿಯಮ ಹಾಗೂ ಭಾರತದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್‌ಗೇತರ ಹಣಕಾಸು ವಲಯವನ್ನು ನಿಯಂತ್ರಿಸುತ್ತದೆ.

ವೆಬ್ ಸೈಟ್: <https://www.rbi.org.in>

ಎಸ್ ಇ ಬಿ ಐ: ಭಾರತೀಯ ಭದ್ರತೆ ಮತ್ತು ವಿನಿಮಯ ಸಮಿತಿ (ಎಸ್ ಇ ಬಿ ಐ) ಎನ್ನುವುದು ಭಾರತದಲ್ಲಿ ಭದ್ರತೆಗಳ ಮಾರುಕಟ್ಟೆ ನಿಯಂತ್ರಕವಾಗಿದೆ. ಇದು ಭದ್ರತೆಗಳಲ್ಲಿ ಹೂಡಿಕೆಯ ಹಿತಾಸಕ್ತಿಗಳನ್ನು ರಕ್ಷಿಸುವ ಕಾರ್ಯ ನಿರ್ವಹಿಸುತ್ತದೆ, ಹಾಗೂ ಭದ್ರತೆ ಮಾರುಕಟ್ಟೆಯ ಅಭಿವೃದ್ಧಿ ಮತ್ತು ನ್ಯುನು ಪ್ರೋತ್ಸಾಹಿಸುತ್ತದೆ.

ವೆಬ್ ಸೈಟ್: <https://www.sebi.gov.in>

ಐ ಆರ್ ಡಿ ಎ ಐ: ಭಾರತೀಯ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ ಆರ್ ಡಿ ಎ ಐ) ಎನ್ನುವುದು ಭಾರತದಲ್ಲಿ ವಿಮೆಯನ್ನು ಮತ್ತು ಮರು-ವಿಮಾ ಉದ್ಯಮಗಳನ್ನು ನಿಯಂತ್ರಿಸುವ ಮತ್ತು ಪ್ರೋತ್ಸಾಹಿಸುವ ನಿಯಂತ್ರಣ ಪ್ರಾಧಿಕಾರವಾಗಿದೆ.

ವೆಬ್ ಸೈಟ್: <https://www.irdai.gov.in>

ಪಿ ಎಫ್ ಆರ್ ಡಿ ಎ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ ಎಫ್ ಆರ್ ಡಿ ಎ) ಎನ್ನುವುದು ಪಿಂಚಣಿ ವಲಯದಿಂದ ರಚಿಸಿ, ಅಭಿವೃದ್ಧಿಪಡಿಸಿ ಮತ್ತು ನಿಯಂತ್ರಿಸಲ್ಪಡುತ್ತದೆ. ಇದು ವಯಸ್ಸಾದಾಗ ಆದಾಯದ ಭದ್ರತೆಯನ್ನು ನೀಡುವ ನಿಯಂತ್ರಣ ಸಮಿತಿಯಾಗಿದೆ.

ವೆಬ್ ಸೈಟ್: <https://www.pfrda.org.in>

ವಿಷಯಗಳ ಪರಿವಿಡಿ

ಕ್ರ.ಸಂ	ಮಾದರಿಗಳು	ಪುಟ ಸಂ
01	ಮೂಲ ಪರಿಕಲ್ಪನೆಗಳು	05
02	ಬ್ಯಾಂಕಿಂಗ್	08
03	ಡಿಜಿಟಲ್ ಪಾವತಿಗಳು	10
04	ವಿಮ್ಸ್	12
05	ಹೂಡಿಕೆ	14
06	ನಿವೃತ್ತಿ ಮತ್ತು ಪಿಂಚಣಿ	16
07	ವಂಚನೆಯಿಂದ ರಕ್ಷಣೆ ಮತ್ತು ಕುಂದುಕೊರತೆ ಪರಿಹಾರ	18



ಆದಾಯ, ವೆಚ್ಚಗಳು ಮತ್ತು ಬಜೆಟಿಂಗ್

ತಿಂಗಳ ಅಂತ್ಯದಲ್ಲಿ ನೀವು ಹಣದ ಕೊರತೆ ಎದುರಿಸುತ್ತೀರಾ? ನಿಮಗೆ ನಿಜಕ್ಕೂ ಅಗತ್ಯವಿರುವ ವಸ್ತುಗಳಿಗಾಗಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲವೇ?

ನೀವು ನಿಮ್ಮ ಆದಾಯವನ್ನು ನಿಮ್ಮ ವೆಚ್ಚದೊಂದಿಗೆ ಸಮತೋಲನಗೊಳಿಸಲು ಕಲಿಯಬೇಕು- ಉಳಿತಾಯ ಮತ್ತು ಹೆಚ್ಚುವರಿಗಳಿಗೆ ಸ್ವಲ್ಪ ಹಣ ಉಳಿಸಬೇಕು. ನಾವೀಗ ನಿಮ್ಮ ಆದಾಯ ಮತ್ತು ಹೊರಹರವಿನ ಹಣವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿಸುತ್ತೇವೆ.

ಆದ್ಯತೆಗಳನ್ನು ಹೊಂದಿಸುವುದು: ಅಗತ್ಯಗಳು ಮತ್ತು ಬಯಕೆಗಳು

ನಿಮ್ಮ ಅಗತ್ಯಗಳು ಮತ್ತು ನಿಮ್ಮ ಬಯಕೆಗಳ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಅತ್ಯಂತ ಮುಖ್ಯ. ಇದು ನಿಮ್ಮ ಆದ್ಯತೆಗಳನ್ನು ಹೊಂದಿಸಲು ನೆರವಾಗುತ್ತದೆ ಹಾಗೂ ನಿಮ್ಮ ಹಣ ಎಲ್ಲಿ ಖರ್ಚಾಗುತ್ತಿದೆ ಎಂದು ತಿಳಿಯಲು ನೆರವಾಗುತ್ತದೆ.

1. ಅಗತ್ಯ: ಅಗತ್ಯ ಎನ್ನುವುದು, ಜೀವನಕ್ಕೆ ಬೇಕಾಗಿರುವ, ಅತ್ಯಂತ ಅವಶ್ಯಕತೆಯ ವಸ್ತುವಾಗಿದೆ
2. ಬಯಕೆ: ಇದು ಇಚ್ಛೆಯಾಗಿದ್ದು, ಅಗತ್ಯವಿಲ್ಲದಿರುವ, ಆದರೆ ನಾವು ಖರೀದಿಸಲು ಬಯಸುವ ವಸ್ತುವಾಗಿದೆ.

ಈ ವ್ಯಾಖ್ಯಾನಗಳನ್ನು ನೋಡಿ, "ನನ್ನ ತಲೆಯ ಮೇಲೊಂದು ಸೂರು" ಎನ್ನುವುದು ಅಗತ್ಯ. ಹಾಗೆಯೇ, ಬಟ್ಟೆ, ಆಹಾರ ಮತ್ತು ಔಷಧಿಗಳೂ ಅಗತ್ಯ. "ಧಿಯೇಟರ್ ನಲ್ಲಿ ಫಿಲ್ಮ್ ನೋಡೋದು" ಹಾಗೂ ದುಬಾರಿ ಸೀರೆ, ಆಭರಣ ಇತ್ಯಾದಿ ಖರೀದಿಸುವುದು ಬಯಕೆ.



ಆದಾಯ

ನಮ್ಮಲ್ಲಿ ಹೆಚ್ಚಿನ ಜನರ ಆದಾಯದ ಮೂಲ ನಮ್ಮ ಉದ್ಯೋಗ, ಉದ್ದಿಮೆ, ಕೃಷಿ, ಪಿಂಚಣಿ ಇತ್ಯಾದಿ ಆಗಿರುತ್ತದೆ. ಅನೇಕರು ಹೂಡಿಕೆಗಳಿಂದ ಬರುವ ಬಡ್ಡಿ ಆದಾಯವನ್ನೂ ಪಡೆಯುತ್ತಾರೆ. ಆದಾಯದ ಮೂಲ ಯಾವುದೇ ಇರಲಿ, ನೀವು ಅದನ್ನು ಹೇಗೆ ಅನುಸರಣೆಯಲ್ಲಿಡಬೇಕು ಮತ್ತು ನಿಮ್ಮ ವೆಚ್ಚಗಳನ್ನು ಹೇಗೆ ಸರಿದೂಗಿಸಬೇಕು ಹಾಗೂ ಭವಿಷ್ಯಕ್ಕೆ ಹೇಗೆ ಉಳಿತಾಯ ಮಾಡಬೇಕೆಂದು ತಿಳಿಯುವ ಅಗತ್ಯವಿದೆ.

ವೆಚ್ಚಗಳು

ಜೀವಿಸಲು ಹಣ ಬೇಕು. ನೀವು ಆಹಾರ, ಬಟ್ಟೆ, ಮನೆ, ಸಾರಿಗೆ, ಸಂವಹನ ಮತ್ತು ಇನ್ನೂ ಅನೇಕ ಅಗತ್ಯ ವೆಚ್ಚಗಳಿಗೆ ಹಣ ಪಾವತಿಸಬೇಕಾಗುತ್ತದೆ. ನಂತರ ರಜೆ, ಮನರಂಜನೆ, ಸಂಬಂಧಿಕರಿಗೆ

ಉಡುಗೊರೆ ಇತ್ಯಾದಿಗಳು ಬರುತ್ತವೆ. ನೀವು ನಿಮ್ಮ ಗುರಿಗಳನ್ನು ತಲುಪಬೇಕಿದ್ದರೆ, ನಿಮ್ಮ ವೆಚ್ಚದೊಂದಿಗೆ ಮಾಚೇಕಾದ ಎರಡು ಪ್ರಮುಖ ವಿಷಯಗಳೆಂದರೆ:

1. ನಿಮ್ಮ ವೆಚ್ಚಗಳೇನು ಎಂದು ತಿಳಿಯುವುದು
2. ಅನಗತ್ಯ ವೆಚ್ಚ ಕಡಿಮೆ ಮಾಡುವುದು.

ನಿಮ್ಮ ವೆಚ್ಚದ ಮೇಲೆ ನಿಯಂತ್ರಣದಲ್ಲಿ ಮೊದಲ ಹೆಜ್ಜೆಯೆಂದರೆ ನಿಮ್ಮ ದೈನಂದಿನ ವೆಚ್ಚವನ್ನು ಗಮನಿಸುವುದು, ಇದರಿಂದ ನೀವು ಎಷ್ಟು ಖರ್ಚು ಮಾಡಿದ್ದೀರಿ ಮತ್ತು ನಿಮ್ಮ ವೆಚ್ಚಗಳ ವಿವರಗಳೇನು ಎಂದು ತಿಳಿಯಬಹುದು.

ಎಲ್ಲಾ ರಸೀದಿಗಳನ್ನೂ ಇಟ್ಟುಕೊಳ್ಳಬೇಕು	ಪ್ರತಿದಿನ ಎಲ್ಲಾ ವೆಚ್ಚಗಳನ್ನೂ ದಾಖಲಿಸಿ
ತಿಂಗಳ ಕೊನೆಯಲ್ಲಿ ನಿಮ್ಮ ವೆಚ್ಚ ಒಟ್ಟುಗೂಡಿಸಿ	ಮೂರು ತಿಂಗಳವರೆಗೆ ಹೀಗೆ ಮಾಡಿ

ನೀವು ಎಷ್ಟು ಹಣ ಖರ್ಚು ಮಾಡಿದ್ದೀರಿ ಮತ್ತು ಯಾವುದರ ಮೇಲೆ ಖರ್ಚು ಮಾಡಿದ್ದೀರೆಂದು ತಿಳಿದು ನಿಮಗೇ ಅಚ್ಚರಿಯಾಗುತ್ತದೆ.



ಬಜೆಟಿಂಗ್

ನೀವೀಗ ಆದಾಯ ಮತ್ತು ವೆಚ್ಚದ ಬಗ್ಗೆ ತಿಳಿದಿದ್ದೀರಿ, ಅವುಗಳನ್ನು ಒಟ್ಟು ಸೇರಿಸಿದಾಗ ಬಜೆಟ್ ಎಂದು ಕರೆಯಲಾಗುತ್ತದೆ. ಬಜೆಟ್ ಎಂದರೆ ಕಷ್ಟವಾದದ್ದೇನೂ ಅಲ್ಲ. ಇದು ಆದಾಯ ಮತ್ತು ವೆಚ್ಚಗಳ ನಡುವಿನ ಹೋಲಿಕೆಯಾಗಿದೆ. ನಿಮ್ಮ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚಗಳ ನಡುವಿನ ವ್ಯತ್ಯಾಸ ಸಕಾರಾತ್ಮಕ ಅಥವಾ ನಕಾರಾತ್ಮಕ ಅಂಕಿ ಅಂಶವೇ?



ಅದು ಸಕಾರಾತ್ಮಕವಾಗಿದ್ದರೆ, ನಿಮ್ಮ ಬಳಿ ಹೆಚ್ಚಿದೆ ಎಂದರ್ಥ. ಅಭಿನಂದನೆಗಳು! ಉಳಿದ ಹಣದಿಂದ ನಿಮಗಿರುವ ಯಾವುದೇ ಋಣ ಅಥವಾ ಸಾಲ ತೀರಿಸಬಹುದು. ಇಲ್ಲದಿದ್ದರೆ ನೀವು ಭವಿಷ್ಯಕ್ಕಾಗಿ ಮಾಸಿಕ ಉಳಿತಾಯ ಮಾಡಬಹುದು ಅಥವಾ ಭವಿಷ್ಯಕ್ಕೆ ಹೂಡಿಕೆ ಮಾಡಬಹುದು.



ನಿಮಗೆ ಕೊರತೆ ಇದ್ದರೆ, ನಕಾರಾತ್ಮಕ ಎಂದರ್ಥ. ನೀವು ನಿಮ್ಮ ಬಜೆಟ್ ಸಮತೋಲನಗೊಳಿಸಲು ನಿಮ್ಮ ಆದಾಯ ಹೆಚ್ಚಿಸಬೇಕು. ನಿಮ್ಮ ಬಯಕೆಗಳೇನು ಎನ್ನುವುದರ ಬದಲಾಗಿ ನಿಮ್ಮ ಅಗತ್ಯಗಳೇನು ಎನ್ನುವುದರ ಮೇಲೆ ಕೇಂದ್ರೀಕರಿಸಿ ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡಬೇಕು.

ಬಜೆಟಿಂಗ್ ಎನ್ನುವುದು ಒಂದು ಬಾರಿಯ ವಿಷಯವಲ್ಲ. ಅದನ್ನು ಕಾರ್ಯಗತಗೊಳಿಸಲು, ನೀವು ನಿಯಮಿತವಾಗಿ ಅದನ್ನು ಮಾಡಬೇಕು. ಮೊದಲು, ಇದನ್ನು ವಾರಕ್ಕೊಮ್ಮೆ ಹಾಗೂ ನಿಮಗೆ ಅನುಕೂಲವೆನಿಸಿದಾಗ ತಿಂಗಳಿಗೊಮ್ಮೆ ಮಾಡಬಹುದು.

ಉಳಿತಾಯ

ಉಳಿತಾಯ ಎನ್ನುವುದು ನಿಮ್ಮ ಭವಿಷ್ಯ ಆರ್ಥಿಕವಾಗಿ ಸುಭದ್ರವಾಗಿರುವುದನ್ನು ಖಚಿತಪಡಿಸುವ ಪ್ರಮುಖ ಹಂತವಾಗಿದೆ. ನಿಮ್ಮ ಉಳಿತಾಯವನ್ನು ಆರಂಭದಲ್ಲೇ ಪ್ರಾರಂಭಿಸಿ, ಸಾಧ್ಯವಾದಷ್ಟೂ ಸಮಯದವರೆಗೆ ಬೆಳೆಯಲು ಬಿಡಿ.

ಚಕ್ರಬಡ್ಡಿ ಎಂದರೇನು?

ಸರಳ ಬಡ್ಡಿಯಲ್ಲಿ ನೀವು ಅಸಲಿನ (ಎಂದರೆ ಆರಂಭದಲ್ಲಿ ನೀವು ಹೂಡಿಕೆ ಮಾಡಿದ ಮೊತ್ತ) ಮೇಲೆ ಬಡ್ಡಿ ಗಳಿಸಿದರೆ, ಚಕ್ರ ಬಡ್ಡಿಯಲ್ಲಿ, ನೀವು ಅಸಲು ಮತ್ತು ಹಿಂದೆ ಗಳಿಸಿದ ಬಡ್ಡಿಯ ಮೇಲೆ ಬಡ್ಡಿ ಗಳಿಸುತ್ತೀರಿ.

10 ವರ್ಷಗಳ ಅವಧಿಗೆ ರೂ 100/- ನ್ನು 10% ಬಡ್ಡಿದರದಲ್ಲಿ ಹೂಡಿಕೆ ಮಾಡಿದರೆ, ಪೂರ್ಣಾವಧಿಯ ನಂತರ, ಸರಳಬಡ್ಡಿಯೊಂದಿಗೆ ರೂ. 200/- ಹಾಗೂ ಚಕ್ರಬಡ್ಡಿಯಲ್ಲಿ ರೂ. 260/- (ಅಂದಾಜು) ದೊರೆಯುತ್ತದೆ.

72 ರ ನಿಯಮ:

72 ರ ನಿಯಮ ಎನ್ನುವುದು ತ್ವರಿತವಾದ, ಉಪಯುಕ್ತವಾದ ಸೂತ್ರವಾಗಿದ್ದು, ಇದು ನೀಡಲಾದ ವಾರ್ಷಿಕ ಆದಾಯ ದರದಲ್ಲಿ ಮಾಡಿದ ಹೂಡಿಕೆ ದುಪ್ಪಟ್ಟಾಗಲು ಅಗತ್ಯವಿರುವ ವರ್ಷಗಳನ್ನು ಅಂದಾಜಿಸುತ್ತದೆ. ದುಪ್ಪಟ್ಟಾಗಲು ವರ್ಷಗಳು = 72 / ಬಡ್ಡಿದರ

9% ಬಡ್ಡಿದರದಲ್ಲಿ ರೂ. 1000/- ಹೂಡಿಕೆ ಮಾಡಿದ್ದರೆ, ಅದು 72/9= 8 ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ.

ಹೇಗೆ ಉಳಿತಾಯ ಮಾಡಬೇಕು?

ಈಗ ನೀವು ಉಳಿಸಲು ನಿರ್ಧರಿಸಿದ್ದೀರಿ, ನೀವು ಅದರ ಬಗ್ಗೆ ಹೇಗೆ ಹೋಗುತ್ತೀರಿ?

ಹಣಕಾಸಿನ ಯೋಜನೆ

ಹಣಕಾಸಿನ ನಿರ್ಧಾರ ನಮ್ಮ ಜೀವನದಲ್ಲಿ ನಾವೇನು ಮಾಡುತ್ತೇವೆ ಎನ್ನುವುದರ ಆಧಾರವನ್ನು ರೂಪಿಸುತ್ತದೆ. ದುರ್ಬಲವಾದ ವೈಯಕ್ತಿಕ ಆರ್ಥಿಕ ನಿರ್ಧಾರಗಳು ಸಾಲಕ್ಕೆ ಕಾರಣವಾದರೆ, ಉತ್ತಮವಾಗಿ ಯೋಜಿಸಿ ಮಾಡಿದ ಹಣಕಾಸಿನ ನಿರ್ಧಾರಗಳು ಆರ್ಥಿಕ ಸುಸ್ಥಿರತೆ ನೀಡುತ್ತದೆ. ಆದ್ದರಿಂದಲೇ ಹಣಕಾಸಿನ ಸುಸ್ಥಿರತೆಗೆ ಆರ್ಥಿಕ ಯೋಜನೆ ಮುಖ್ಯ.

ನಮ್ಮಲ್ಲಿ ಅನೇಕರು ಆರ್ಥಿಕ ಯೋಜನೆ ಎನ್ನುವುದು ನಿವೃತ್ತಿ/ವಯಸ್ಸಾಗುವಿಕೆಗೆ ಹೂಡಿಕೆ ಮಾಡಬೇಕಾದ ವಿಷಯವೆಂದು ಭಾವಿಸುತ್ತಾರೆ. ನಿಜ- ಆದರೆ ಇನ್ನೂ ಹೆಚ್ಚಿನದಿದೆ. ನೀವು ಕಾಲೇಜ್ ಪದವೀಧರರಾಗಿರಲಿ, ಯುವಕರಾಗಿರಲಿ, ಗೃಹಿಣಿ ಅಥವಾ ಹಿರಿಯ ನಾಗರಿಕರಾಗಿರಲಿ, ಆರ್ಥಿಕ

ಯೋಜನೆ ಎನ್ನುವುದು ನಿಮ್ಮ ಗುರಿಗಳನ್ನು ನೀವು ಸಾಧಿಸುವುದನ್ನು ಖಚಿತಪಡಿಸಲು ಹೇಗೆ ಆಲೋಚಿಸಬೇಕೆಂದು ಸೂಚಿಸುತ್ತದೆ.

ನಿಮ್ಮ ಆರ್ಥಿಕ ಯೋಜನೆಯನ್ನು 3 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಆರಂಭಿಸಿ:

ನಾನೀಗ ಎಲ್ಲಿದ್ದೇನೆ?

ನಾನು ಎಲ್ಲಿಗೆ ಹೋಗಬೇಕು?

ನಾನು ಇಲ್ಲಿಂದ ಅಲ್ಲಿಗೆ ಹೇಗೆ ಹೋಗಬೇಕು?




ಆರ್ಥಿಕ ಯೋಜನೆ ನಿಮಗೆ ಇವುಗಳಿಗೆ ನೆರವಾಗುತ್ತದೆ:

- ಇಂದಿನ ಅಗತ್ಯಗಳನ್ನು ಭವಿಷ್ಯದ ಗುರಿಗಳೊಂದಿಗೆ ಸಮತೋಲನಗೊಳಿಸುವುದು
- ನಿಮ್ಮ ಹಣಕಾಸಿನ ಸಂಪನ್ಮೂಲಗಳ ಉತ್ತಮ ಬಳಕೆ ಮಾಡುವುದು
- ನಿಮ್ಮ ಸನ್ನಿವೇಶಗಳು ಮತ್ತು ಅಗತ್ಯಗಳಲ್ಲಿ ಬದಲಾವಣೆ ಅಳವಡಿಸಿಕೊಳ್ಳುವುದು
- ನಿಮ್ಮ ಗುರಿಗಳನ್ನು ಸಾಧಿಸಲು ನೀವು ಹಣ ಉಳಿಸುವ ಅಗತ್ಯವಿದೆ.
- ಅನಿರೀಕ್ಷಿತ ತುರ್ತು ಸನ್ನಿವೇಶಗಳಿಗೆ ಸಿದ್ಧರಾಗುವುದು
- ನಿಮಗೆ ಯಾವುದು ಮುಖ್ಯವೋ ಅದನ್ನು ರಕ್ಷಿಸುವುದು
- ನಿವೃತ್ತಿಗಾಗಿ ಯೋಜಿಸುವುದು
- ನಿಮ್ಮ ಕುಟುಂಬಕ್ಕಾಗಿ ಏನನ್ನಾದರೂ ಮಾಡುವುದು
- ನಿಮ್ಮ ತೆರಿಗೆಗಳನ್ನು ನಿರ್ವಹಿಸುವುದು
- ನಿಮ್ಮ ಜೀವನವನ್ನು ನಿರ್ದೇಶನ ಮತ್ತು ಭದ್ರತೆಗಳ ಭಾವನೆಯೊಂದಿಗೆ ಜೀವಿಸುವುದು

ಆರ್ಥಿಕ ಗುರಿ ಹೊಂದಿಸುವುದು

ಆರ್ಥಿಕ ಯೋಜನೆಯ ಮುಖ್ಯ ಹಂತವೆಂದರೆ ಗುರಿ ಹೊಂದಿಸುವುದು. ಇದು ಅಲ್ಪ, ಮಧ್ಯಮ ಮತ್ತು ದೀರ್ಘಾವಧಿ ಆರ್ಥಿಕ ಗುರಿಗಳನ್ನು ಹೊಂದಿಸಲು ಅಗತ್ಯ.



ಸ್ಮಾರ್ಟ್ ಗುರಿಗಳನ್ನು ಹೊಂದಿಸುವುದು

ನೀವು ಎಲ್ಲಿಯಾದರೂ ಹೋಗಬೇಕೆಂದುಕೊಂಡರೆ, ನಿಮಗೆ ರಸ್ತೆ ತಿಳಿದಿರಬೇಕು. ಇದು ನಿಮ್ಮ ಹಣಕಾಸು ಅನ್ವಯಿಸುತ್ತದೆ. ನಿಮ್ಮ ಹಣವನ್ನು ಉತ್ತಮವಾಗಿ ನಿರ್ವಹಿಸಲು, ನೀವು ಎಲ್ಲಿ ಹೋಗಬೇಕೆಂದು ತಿಳಿಯುವ ಅಗತ್ಯವಿದೆ. ಆದ್ದರಿಂದ ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿ ಆರ್ಥಿಕ ಗುರಿಗಳನ್ನು ಹೊಂದಿಸುವುದು ಮುಖ್ಯ.



ಉದಾಹರಣೆಗೆ, "ಮೋಟಾರ್ ಬೈಕ್ ಗೆ ಉಳಿತಾಯ ಮಾಡುವುದು" ಎನ್ನುವುದು ಅಸ್ಪಷ್ಟವಾದ ಮತ್ತು ತಿಳಿಯಲು ಕಷ್ಟವಾದ ವಿಷಯ. ನೀವು ಮುಂದುವರೆಯುತ್ತಿದ್ದೀರ ಅಥವಾ ಸಾಧಿಸಿದ್ದೀರ ಎಂದು ಹೇಗೆ ತಿಳಿಯುತ್ತೀರಿ? ಮತ್ತೊಂದೆಡೆ, "10 ತಿಂಗಳೊಳಗೆ 100 ಸಿಸಿ ಮೋಟಾರ್ ಬೈಕ್ ಗೆ 50000 ರೂಪಾಯಿ ಉಳಿತಾಯ ಮಾಡುವುದು" ಬುದ್ಧಿವಂತಿಕೆ. ಇದು ನಿರ್ದಿಷ್ಟವಾಗಿರುತ್ತದೆ- ನೀವು ಯಾವುದಕ್ಕಾಗಿ ಉಳಿತಾಯ ಮಾಡುತ್ತಿದ್ದೀರೆಂದು ತಿಳಿದಿರುತ್ತೀರಿ. ಇದನ್ನು ಅಳೆಯಬಹುದು- ನಿಮಗೆ ಎಷ್ಟು ಅಗತ್ಯವಿದೆ ಎಂದು ನಿಮಗೆ ತಿಳಿದಿರುತ್ತದೆ. ಇದನ್ನು ಸಾಧಿಸಬಹುದು ಮತ್ತು ವಾಸ್ತವವೂ ಆಗಿದೆ- ನೀವು ಒಟ್ಟು ಮೊತ್ತವನ್ನು ಸಣ್ಣ ಹಂತಗಳಾಗಿ (ತಿಂಗಳಿಗೆ 5000 ರೂಪಾಯಿಗಳನ್ನು ಉಳಿತಾಯ ಮಾಡುವುದು) ವಿಭಜಿಸಿದಾಗ, ಹೀಗೆ ಮಾಡುವುದು ಸುಲಭ. ಇದು ನೀವು 10 ತಿಂಗಳ ಸಮಯ ನೀಡಿರುವುದರಿಂದ ಸಮಯಮಿತಿಯನ್ನೂ ಹೊಂದಿದೆ.

ಉಳಿತಾಯ:

ಉಳಿತಾಯ ಎನ್ನುವುದು ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ಖಚಿತಪಡಿಸಲು ಪ್ರಮುಖ ಹಂತವಾಗಿದೆ. ಇದು ನಿಮ್ಮ ಹಣಕಾಸಿನ ಗುರಿಗಳನ್ನು ಸಂಧಿಸಲು ಮತ್ತು ನಿಮ್ಮದೇ ಭವಿಷ್ಯಕ್ಕೆ ನೀಡಲು ನೆರವಾಗುತ್ತದೆ.

ಉಳಿತಾಯ ಎಂದರೇನು?

ಉಳಿತಾಯವನ್ನು ಕಳಗಿನಂತೆ ವೀಕ್ಷಿಸುವುದು ಉತ್ತಮ ವಿಧಾನವಾಗಿದೆ:

✗ ಉಳಿತಾಯ = ಆದಾಯ-ವೆಚ್ಚ

✓ ವೆಚ್ಚ = ಆದಾಯ-ಉಳಿತಾಯ

ನೀವು ಯಾವುದಕ್ಕಾದರೂ ವೆಚ್ಚ ಮಾಡುವ ಮೊದಲು ನಿಮ್ಮ ಆದಾಯದ ಸ್ವಲ್ಪ ಭಾಗ ಪಕ್ಕಕ್ಕಿಡಿ.

ಉಳಿತಾಯ ಏಕೆ ಮಾಡಬೇಕು?

ಉಳಿತಾಯವಿಲ್ಲದೇ, ನೀವು ಏನನ್ನಾದರೂ ಖರೀದಿಸಿದರೆ, ನೀವು ಹಣ ಸಾಲ ಮಾಡಬೇಕಾಗುತ್ತದೆ. ಸಾಲ ದುಬಾರಿಯಾಗಿರುತ್ತದೆ, ಏಕೆಂದರೆ ನೀವು ಕೇವಲ ಅದನ್ನು ಮಾತ್ರ ಪಾವತಿಸುವುದಿಲ್ಲ; ಅದರೊಂದಿಗೆ ಬಡ್ಡಿಯನ್ನೂ ಪಾವತಿಸಬೇಕಾಗುತ್ತದೆ, ಕೆಲವೊಮ್ಮೆ ಅಧಿಕ ಮಾಸಿಕ ದರ ಪಾವತಿಸಬೇಕಾಗುತ್ತದೆ. ಹಣ ಸಾಲ ಮಾಡುವುದರಿಂದ ಉಂಟಾಗುವ ಬಡ್ಡಿಯನ್ನು ಉಳಿತಾಯ ತಡೆಗಟ್ಟುತ್ತದೆ.

ಹೇಗೆ ಉಳಿತಾಯ ಮಾಡಬೇಕು?

ನೀವೀಗ ಉಳಿತಾಯ ಮಾಡಲು ನಿರ್ಧರಿಸಿದ್ದೀರಾ, ಅದರ ಬಗ್ಗೆ ಹೇಗೆ ಮುಂದುವರಿಯುತ್ತೀರಿ? ಇವುಗಳನ್ನು ಗಮನದಲ್ಲಿಡಿ:

ನಿಮ್ಮ ಉಳಿತಾಯ ಮತ್ತು ವೆಚ್ಚಕ್ಕಾಗಿ ಯೋಜನೆ ಮಾಡಿ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ ಹಾಗೂ ಪ್ರತ್ಯೇಕ ಖಾತೆಯಲ್ಲಿ ಉಳಿತಾಯ ಮಾಡಿ. ನಿಮಗೆ ಅಗತ್ಯವಿರುವ ವಸ್ತುವಿನ ಮೇಲೆ ಖರ್ಚು ಮಾಡಿ, ಅದರ ಬುದ್ಧಿವಂತಿಕೆಯಿಂದ ಮಾಡಿ.

ಉಳಿತಾಯ ಯೋಜನೆಯಿಂದ ಗಳಿಸುವುದಕ್ಕಿಂತ ಹೆಚ್ಚಿನ ವೆಚ್ಚವನ್ನು ವೆಚ್ಚ ಮಾಡಬೇಕಾಗುವುದರಿಂದ, ಸಾಮಾನ್ಯವಾಗಿ ಉಳಿತಾಯ ಆರಂಭಿಸುವ ಮೊದಲು ಯಾವುದೇ ಅಧಿಕ ಬಡ್ಡಿಯ ಸಾಲಗಳನ್ನು ಮರುಪಾವತಿಸುವುದು ಮುಖ್ಯ. ಈ ಸಾಲಗಳನ್ನು ಮೊದಲು ಪಾವತಿಸಿ ನಂತರ ಉಳಿತಾಯ ಖಾತೆಗೆ ನಿಯಮಿತವಾಗಿ ಹಣ ಹಾಕಬಹುದು.

ಮೊದಲು ನಿಮ್ಮ ಸಾಲಗಳನ್ನು ಪಾವತಿಸಿ. ನೀವು ಯಾವುದರ ಮೇಲಾದರೂ ವೆಚ್ಚ ಮಾಡುವ ಮೊದಲು ನಿಮ್ಮ ಆದಾಯದಿಂದ ಸ್ವಲ್ಪ ಹಣ ಪಕ್ಕಕ್ಕಿಡಿ. ಉಳಿತಾಯ ಮಾಡಿದ ನಂತರ ಉಳಿದ ಹಣದಲ್ಲಿ ವಸ್ತು ಖರೀದಿಸಿ. ಜೊತೆಗೆ, ಆದಾಯ ಹೆಚ್ಚಾದರೆ, ಹೆಚ್ಚುವರಿಯನ್ನು (ಅವುಗಳಲ್ಲಿ ಹೆಚ್ಚಿನ ಅಂಶವನ್ನು ಮಾಡಿ) ನಿಮ್ಮ ಉಳಿತಾಯಕ್ಕೆ ಸೇರಿಸಿ. ನೀವು ಹೆಚ್ಚುವರಿ ಹಣ ಖರ್ಚು ಮಾಡುವ ಮೊದಲು ಉಳಿತಾಯ ಮಾಡುವುದು ಸುಲಭ.

ನಿಮ್ಮ ಉಳಿತಾಯಕ್ಕೆ ನಿಯಮಿತವಾಗಿ ಕೊಡುಗೆ ನೀಡಿ. ಅದನ್ನು ಸುಲಭಗೊಳಿಸಲು, ನಿಮ್ಮ ಉಳಿತಾಯ ಖಾತೆಗೆ ಸ್ವಯಂಚಾಲಿತವಾಗಿ ಹಣ ವರ್ಗಾವಣೆಯಾಗುವಂತೆ ಮಾಡಿ

ನಿಮ್ಮ ಉಳಿತಾಯವನ್ನು ಗರಿಷ್ಠಗೊಳಿಸಲು ತೆರಿಗೆ ಸೌಲಭ್ಯ ಯೋಜನೆಗಳನ್ನು ಬಳಸಿ. ಇಪಿಎಫ್, ಪಿಪಿಎಫ್, ಎನ್ ಎಸ್ ಸಿ, ಇ ಎಲ್ ಎಸ್ ಎಸ್, ಎಸ್ ಎಸ್ ವೈ, ಎನ್ ಪಿ ಎಸ್ ಇತ್ಯಾದಿಗಳು ನಿಮ್ಮ ಉಳಿತಾಯದ ಮೇಲೆ ಪಾವತಿಸುವ ತೆರಿಗೆಯನ್ನು ಕಡಿಮೆ ಮಾಡುವ ಉತ್ತಮ ಮಾರ್ಗಗಳಾಗಿವೆ.

ಎಲ್ಲಿ ಉಳಿತಾಯ ಮಾಡಬೇಕು?

ನೀವು ಪ್ರತೀ ತಿಂಗಳೂ ಕನಿಷ್ಠ ಸ್ವಲ್ಪ ಹಣ ಉಳಿತಾಯ ಮಾಡಬಹುದು. ಉಳಿತಾಯವನ್ನು ಸುರಕ್ಷಿತವಾಗಿಡಲು ನೀವೇನು ಮಾಡಬಹುದು? ಇದಕ್ಕೆ ಅನೇಕ ಆಯ್ಕೆಗಳಿವೆ. ಇದು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಮಾಡುವಷ್ಟೇ ಸುಲಭ. ಇದು ಅವರ್ತನ ಅಥವಾ ಸ್ಥಿರ ಠೇವಣಿಯಾಗಿರಬಹುದು, ಅಥವಾ ಪೋಸ್ಟ್ ಆಫೀಸ್ ಉಳಿತಾಯ ಖಾತೆಯಾಗಿರಬಹುದು.

ಉಳಿತಾಯ ಮಾಡುವಾಗ ನೆನಪಿನಲ್ಲಿಡಬೇಕಾದ ಅಂಶಗಳು:

- > ನಿಮ್ಮ ಉಳಿತಾಯವನ್ನು ವಿವಿಧ ಉತ್ಪನ್ನಗಳಲ್ಲಿ (ಹೂಡಿಕೆಗಳ ಕುರಿತಾದ ಮಾದರಿಯನ್ನು ಪರಿಶೀಲಿಸಿ) ಹೂಡಿಕೆ ಮಾಡಿ.
- > ಕೆಲವು ಭಾಗಗಳು ಖರ್ಚು ಮಾಡುವ ಆಸ್ತಿಯಾಗಿರುವುದರಿಂದ, ಅಗತ್ಯವಿರುವಾಗ ಅವುಗಳನ್ನು ನೀವು ಹಿಂತೆಗೆದುಕೊಳ್ಳಬಹುದು.
- > ನಿಮ್ಮ ಹಣವನ್ನು ಅತ್ಯಂತ ಅಪಾಯದ/ಅನಿಯಮಿತವಾದ ಉತ್ಪನ್ನಗಳಲ್ಲಿ ಹೂಡಿಕೆ ಮಾಡಬೇಡಿ, ನೀವು ಎಲ್ಲವನ್ನೂ ಕಳೆದುಕೊಳ್ಳಬಹುದು!!!

ಮಾದರಿಗಳು 2

ಬ್ಯಾಂಕಿಂಗ್



ಬ್ಯಾಂಕ್ ಎನ್ನುವುದು ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸುವ ಮತ್ತು ಕ್ರೆಡಿಟ್ ಗಳನ್ನು ರಚಿಸುವ ಆರ್ಥಿಕ ಸಂಸ್ಥೆಯಾಗಿದೆ. ಭಾರತದಲ್ಲಿ ಬ್ಯಾಂಕಿಂಗ್ ವಲಯ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ (ಆರ್ ಬಿ ಐ) ನಿಯಂತ್ರಿಸಲ್ಪಡುತ್ತದೆ. ನಾವೀಗ ಬ್ಯಾಂಕ್ ಠೇವಣಿಗಳ ವಿವಿಧ ವಿಧಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.

ಉಳಿತಾಯ ಖಾತೆ (ಡಿಮ್ಯಾಂಡ್ ಠೇವಣಿ)

ಉಳಿತಾಯ ಖಾತೆ ಎನ್ನುವುದು ಅಲ್ಪಾವಧಿ ಉಳಿತಯವಾಗಿದೆ. ನೀವು ಯಾವುದೇ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯಲ್ಲಿ ಹಣ ಠೇವಣಿ ಮಾಡಬಹುದು. ಇದು ಉಳಿತಾಯವನ್ನು ಸುರಕ್ಷಿತವಾಗಿಡುತ್ತದೆ ಮತ್ತು ಅಲ್ಪ ಬಡ್ಡಿಯನ್ನೂ ನೀಡುತ್ತದೆ. ನೀವು ಅಗತ್ಯವಿರುವಾಗ ನಿಮ್ಮ ಹಣ ಹಿಂತೆಗೆದುಕೊಳ್ಳಬಹುದು.

ಆವರ್ತನ ಠೇವಣಿ (ಸಮಯ ಠೇವಣಿ)

ಆರ್ ಡಿ ಎಂದು ಜನಪ್ರಿಯವಾಗಿರುವ ಆವರ್ತನ ಠೇವಣಿ ನೀವು ಕಾರು ಖರೀದಿಸುವಂತಹ ಯಾವುದೇ ವಿಶೇಷ ಸಂದರ್ಭಗಳಿಗೆ ಕಾಲಕಾಲಕ್ಕೆ ಫಂಡ್ ರಚಿಸಲು ಬಯಸಿದಲ್ಲಿ ಉತ್ತಮವಾಗಿರುತ್ತದೆ. ಇದು ಹೆಚ್ಚಿನ ಪ್ರಮಾಣದ ಉಳಿತಾಯ ಮಾಡದ, ಆದರೆ ಪ್ರತೀ ತಿಂಗಳೂ ಅಲ್ಪ ಮೊತ್ತ ಉಳಿತಾಯ ಮಾಡುವ ವ್ಯಕ್ತಿಗಳಿಗೆ ಸೂಕ್ತವಾಗಿದೆ. ಇದರಲ್ಲ ಯಾವುದೇ ಹಿಂತೆಗೆತವನ್ನು ಅನುಮತಿಸುವುದಿಲ್ಲ.

ಸ್ಟಿರ ಠೇವಣಿ (ಸಮಯ ಠೇವಣಿ)

ಎಫ್ ಡಿ ಎಂದು ಸಾಮಾನ್ಯವಾಗಿ ಕರೆಯಲಾಗುವ ಇದರಲ್ಲಿ ನೀವು ನಿರ್ದಿಷ್ಟ ಅವಧಿಯವರೆಗೆ ಮೊತ್ತವನ್ನು ಠೇವಣಿ ಮಾಡಬಹುದು. ಠೇವಣಿದಾರನಿಗೆ ಸ್ಟಿರ ಠೇವಣಿ ರಸೀದಿ ನೀಡಲಾಗುತ್ತದೆ, ಇದನ್ನು ಠೇವಣಿದಾರ ಪೂರ್ಣಾವಧಿಯಲ್ಲಿ ಸಲ್ಲಿಸಬೇಕು. ಹಿಂತೆಗೆಯುವುದನ್ನು ಅನುಮತಿಸಲಾಗುವುದಿಲ್ಲ, ಆದರೆ, ಅಗತ್ಯವಿದ್ದಲ್ಲಿ, ಠೇವಣಿದಾರ ದಂಡ ಪಾವತಿಸಿ ಸ್ಟಿರ ಠೇವಣಿ

ಠೇವಣಿ ವಿಮೆ

ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕೋಆಪರೇಷನ್ (ಡಿಐಸಿಜಿಸಿ) ಉಳಿತಾಯ, ಸ್ಟಿರ, ಚಾಲ್ತಿ, ಆವರ್ತನ ಇತ್ಯಾದಿ ಎಲ್ಲಾ ಠೇವಣಿಗಳ ಮೇಲೆ ವಿಮೆ ನೀಡುತ್ತದೆ. ಬ್ಯಾಂಕ್ ನ ಠೇವಣಿದಾರನಿಂದ ಹಿಡಿಯಲಾಗುವ ಅನಲು ಮತ್ತು ಬಡ್ಡಿ ಮೊತ್ತಕ್ಕೆ ಪ್ರತಿಯೊಬ್ಬ ಠೇವಣಿದಾರ ಗರಿಷ್ಠ ರೂ. 50,00,000 ವಿಮೆ ಪಡೆಯುತ್ತಾನೆ.

ಭಾರತದಲ್ಲಿ ಬ್ಯಾಂಕಿಂಗ್

ರಾಷ್ಟ್ರೀಯ ಹಣಕಾಸು ಅಳವಡಿಕೆ ದೈಯದ ಅಡಿಯಲ್ಲಿ "ಪ್ರಧಾನ ಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ)" ಯನ್ನು 28 ಆಗಸ್ಟ್ 2014 ರಂದು ಆರಂಭದಲ್ಲಿ 4 ವರ್ಷಗಳ ಅವಧಿಗೆ (ಎರಡು ಹಂತಗಳಲ್ಲಿ) ಆರಂಭಿಸಲಾಯಿತು. ಇದು ಪ್ರತೀ ಕುಟುಂಬಕ್ಕೆ ಮೂಲ ಬ್ಯಾಂಕಿಂಗ್ ಖಾತೆ, ಆರ್ಥಿಕ ಸಾಕ್ಷರತೆ, ಕ್ರೆಡಿಟ್ ಲಭ್ಯತೆ, ವಿಮೆ ಹಾಗೂ ಪಿಂಚಣಿಯಂತಹ ಬ್ಯಾಂಕಿಂಗ್ ಸೌಲಭ್ಯಗಳಿಗೆ ಸಾರ್ವತ್ರಿಕ ಪ್ರವೇಶಲಭ್ಯತೆ ನೀಡಿದೆ.

ಸರ್ಕಾರ ಕೆಳಗಿನ ಮಾರ್ಪಾಡುಗಳೊಂದಿಗೆ "ಪ್ರತೀ ಕುಟುಂಬ"ದಿಂದ "ಪ್ರತೀ ವಯಸ್ಕ"ನವರೆಗೆ ಖಾತೆ ತೆರೆಯುವಿಕೆಯತ್ತ ಗಮನ ಹರಿಸಲು 28.8.2018 ರ ನಂತರ ವ್ಯಾಪಕ ಪಿಎಂಜೆಡಿವೈ ಕಾರ್ಯಕ್ರಮವನ್ನು ವಿಸ್ತರಿಸಲು ನಿರ್ಧರಿಸಿತು.

- (i) ಪ್ರಸ್ತುತ ಓವರ್ ಡ್ರಾಫ್ಟ್ (ಓಡಿ) ಮಿತಿ ರೂ. 5,000 ಅನ್ನು ರೂ. 10,000 ಕ್ಕೆ ಪರಿಷ್ಕರಿಸಲಾಗಿದೆ.
- (ii) ರೂ. 2,000 ದವರಗಿನ ಲಭ್ಯವಿರುವ ಓಡಿಯ ಸಕ್ರಿಯ ಪಿಎಂಜೆಡಿವೈ ಖಾತೆಗೆ ಯಾವುದೇ ಷರತ್ತುಗಳು ಇರುವುದಿಲ್ಲ
- (iii) ಲಭ್ಯವಿರುವ ಓಡಿ ಸೌಲಭ್ಯದ ವಯೋಮಿತಿಯನ್ನು 18-60 ವರ್ಷಗಳಿಂದ 18-65 ವರ್ಷಗಳಿಗೆ ಪರಿಷ್ಕರಿಸಲಾಯಿತು.
- (iv) ಹೊಸ ರೂಪೇ ಕಾರ್ಡ್ ಹೋಲ್ಡರ್ ಗಳಿಗೆ ಅಪಘಾತ ವಿಮಾ ರಕ್ಷೆಯನ್ನು 28.8.2018 ರ ನಂತರ ಹೊಸ ಪಿಎಂಜೆಡಿವೈ ಖಾತೆಗಳಿಗೆ ಪ್ರಸ್ತುತ ರೂ. 1 ಲಕ್ಷದಿಂದ ರೂ. 2 ಲಕ್ಷಕ್ಕೆ ಏರಿಸಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: <https://pmjdy.gov.in/>

ಸಾಂಪ್ರದಾಯಿಕ ವಾಣಿಜ್ಯ ಬ್ಯಾಂಕ್ ಗಳು

ಸಾರ್ವಜನಿಕ ವಲಯದ ಬ್ಯಾಂಕ್ ಗಳು: ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಸರ್ಕಾರ ಹೆಚ್ಚಿನ ಪಾಲು ಹೊಂದಿರುತ್ತದೆ. ಭಾರತದಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಈ ವರ್ಗಗಳ ಅಡಿಯಲ್ಲಿ ಬರುತ್ತವೆ. ಉದಾಹರಣೆ: ಎಸ್ ಬಿ ಐ, ಬಿಓಬಿ, ಪಿ ಎನ್ ಬಿ ಇತ್ಯಾದಿ.

ಖಾಸಗಿ ವಲಯದ ಬ್ಯಾಂಕ್ ಗಳು: ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಖಾಸಗಿ ಪಾಲು ಹೆಚ್ಚಾಗಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ನೀಡಿರುತ್ತದೆ. ಉದಾಹರಣೆ: ಹೆಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಇತ್ಯಾದಿ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು: ಈ ಬ್ಯಾಂಕ್ ಗಳು ಬಡತನದ ಅಂಚಿನಲ್ಲಿರುವ ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳು ಇತ್ಯಾದಿಯಂತಹ ಸಮಾಜದ ದುರ್ಬಲ ವರ್ಗವನ್ನು ಬೆಂಬಲಿಸಲು ಮುಖ್ಯವಾಗಿ ಸ್ಥಾಪನೆಯಾಗಿವೆ. ಇವು ಮುಖ್ಯವಾಗಿ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಮಟ್ಟಗಳಲ್ಲಿ ಕಾರ್ಯ ನಿರ್ವಹಿಸುತ್ತವೆ.

ಸಹಕಾರ ಬ್ಯಾಂಕ್ ಗಳು

ಸಹಕಾರ ಬ್ಯಾಂಕ್ ಗಳು: ಕೃಷಿ ವಲಯಕ್ಕೆ ಸಾಲದ ಹರಿವನ್ನು ಖಚಿತಪಡಿಸಲು ಭಾರತದಲ್ಲಿ ಗ್ರಾಮೀಣ ಸಹಕಾರ ಕ್ರೆಡಿಟ್ ವ್ಯವಸ್ಥೆ ಮುಖ್ಯವಾಗಿ ಕಡ್ಡಾಯವಾಗಿದೆ. ಇದು ಮೂರು ವರ್ಗದ ವ್ಯವಸ್ಥೆಯಲ್ಲಿ ಗ್ರಾಮ ಮಟ್ಟ, ಕೇಂದ್ರ ಸಹಕಾರಿ ಬ್ಯಾಂಕ್ ಗಳು, ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ರಾಜ್ಯ ಸಹಕಾರ ಬ್ಯಾಂಕ್ ಗಳಲ್ಲಿ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ.

ನಗರ ಸಹಕಾರ ಬ್ಯಾಂಕ್ ಗಳು (ಯುಸಿಬಿ) ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿರುವ ಗ್ರಾಹಕರ ಹಣಕಾಸಿನ ಅಗತ್ಯತೆಯನ್ನು ಪೋಷಿಸುತ್ತವೆ.

ಹೊಸ ಬ್ಯಾಂಕಿಂಗ್ ಮಾದರಿಗಳು

ಪಾವತಿ ಬ್ಯಾಂಕ್ ಗಳು: ಈ ಬ್ಯಾಂಕ್ ಗಳು ನಿರ್ಬಂಧಿತ ಠೇವಣಿಯನ್ನು ಸ್ವೀಕರಿಸುತ್ತವೆ, ಇದು ಪ್ರಸ್ತುತ ಪ್ರತೀ ಗ್ರಾಹಕನಿಗೆ ರೂ 100,000 ಮಿತಿ ಹೊಂದಿದ್ದು, ಮುಂದೆ ಹೆಚ್ಚಾಗಬಹುದು. ಪಾವತಿ ಬ್ಯಾಂಕ್ ಗಳು ಎಟಿಎಂ ಕಾರ್ಡ್ ಗಳು, ಡೆಬಿಟ್ ಕಾರ್ಡ್ ಗಳು, ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ನಂತಹ ಸೇವೆಗಳನ್ನು ನೀಡುತ್ತವೆ. ಉದಾಹರಣೆ: ಭಾರತೀಯ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ)

ಸಣ್ಣ ಹಣಕಾಸು ಬ್ಯಾಂಕ್ ಗಳು: ಇದು ಠೇವಣಿಗಳು ಮತ್ತು ಮೂಲ ಸಾಲ ನೀಡುವಿಕೆಯ ಸ್ವೀಕೃತಿಯ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತದೆ. ಇತರ ಬ್ಯಾಂಕ್ ಗಳು ಸೇವೆ ನೀಡದ ಆರ್ಥಿಕ ವಿಭಾಗಕ್ಕೆ ಎಂದರೆ ಸಣ್ಣ ಉದ್ಯಮಿ ಘಟಕಗಳು, ಸಣ್ಣ ಹಾಗೂ ಮಾರ್ಜಿನಲ್ ರೈತರು, ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳು ಹಾಗೂ ಅವ್ಯವಸ್ಥಿತ ವಲಯದ ಸಂಸ್ಥೆಗಳಿಗೆ ಹಣಕಾಸು ಸೇವೆ ನೀಡುವುದು ಇದರ ಉದ್ದೇಶವಾಗಿದೆ.

ಅಭಿವೃದ್ಧಿ ಹಣಕಾಸು ಸಂಸ್ಥೆಗಳು (ಡಿ ಎಫ್ ಐ)

ಅಭಿವೃದ್ಧಿ ಬ್ಯಾಂಕ್ ಎಂದೂ ಕರೆಯಲಾಗುವ ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿ ಎಫ್ ಐ) ಹಣಕಾಸು ಸಂಸ್ಥೆಯಾಗಿದ್ದು, ಇದು ವಾಣಿಜ್ಯೀಕರಣ ಆಧಾರದಲ್ಲಿ ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ ಬಂಡವಾಳ ನೀಡುತ್ತದೆ. ಉದಾಹರಣೆ: ಭಾರತೀಯ ಸಣ್ಣ ಉದ್ಯಮಿಗಳ ಅಭಿವೃದ್ಧಿ ಬ್ಯಾಂಕ್ (ಎನ್ ಐ ಡಿ ಬಿ ಐ), ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್), ರಾಷ್ಟ್ರೀಯ ಕೌಸಿಂಗ್ ಬ್ಯಾಂಕ್ (ಎನ್ ಹೆಚ್ ಬಿ), ಇತ್ಯಾದಿ

ಕಿರು ಹಣಕಾಸು ಸಂಸ್ಥೆ (ಎಂ ಎಫ್ ಐ)

ಕಿರು ಹಣಕಾಸು ಸಂಸ್ಥೆ ಮುಖ್ಯ ಕಾರ್ಯನಿರ್ವಹಣೆಯಾಗಿ ಹೊಂದಿರುವ ಸಂಸ್ಥೆಗಳನ್ನು ಕಿರು ಹಣಕಾಸು ಸಂಸ್ಥೆಗಳೆಂದು ಕರೆಯಲಾಗುತ್ತದೆ. ಈ ಸಂಸ್ಥೆಗಳು ಕೇವಲ ಕಿರು ಸಾಲ ನೀಡುವುದಷ್ಟೇ ಅಲ್ಲದೆ ವಿಮೆ, ರವಾನೆ, ಮತ್ತು ಹಣಕಾಸೇತರ ಸೇವೆಗಳಾದ ವ್ಯಯಕ್ತಿಕ ಸಮಾಲೋಚನೆ, ತರಬೇತಿ ಮತ್ತು ಸೂಕ್ಷ್ಮ ಉದ್ಯಮಿ ಆರಂಭಿಸಲು ನೆರವು ಇತ್ಯಾದಿ ಇತರ ಸೌಲಭ್ಯಗಳನ್ನು ಪ್ರೋತ್ಸಾಹಿಸುತ್ತವೆ.

ಬ್ಯಾಂಕಿಂಗೇತರ ಹಣಕಾಸು ಕಂಪನಿ (ಎನ್ ಬಿ ಎಫ್ ಸಿ): ಬ್ಯಾಂಕಿಂಗೇತರ ಸಂಸ್ಥೆ ಎಂದರೆ ಆರ್ ಬಿ ಐ ನಿಂದ ನಿಯಂತ್ರಿಸಲಾದ 1956/2013 ರ ಕಂಪನಿ ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾದ ಕಂಪನಿ. ಎನ್ ಬಿ ಎಫ್ ಸಿ ಸಾಲ ಮತ್ತು ಮುಂಗಡಗಳ ಉದ್ದಿಮೆ, ಭದ್ರತೆಗಳ ಸ್ವಾಧೀನತೆ, ಉದ್ದಿಮೆ ಅಡಮಾನ, ಬಾಡಿಗೆ-ಖರೀದಿ, ವಿಮಾ ಉದ್ದಿಮೆ, ಚೀಟಿ ಉದ್ದಿಮೆ ಇತ್ಯಾದಿಗಳ ಉದ್ದಿಮೆಯಲ್ಲಿ ತೊಡಗಿರುತ್ತದೆ. ಇವು ಡಿಮ್ಯಾಂಡ್ ರೇವೆನಿಜ್‌ಗಳನ್ನು ಸ್ವೀಕರಿಸದ ಮತ್ತು ಪಾವತಿ ಹಾಗೂ ನಿರ್ಧರಣಾ ವ್ಯವಸ್ಥೆಯ ಭಾಗವಲ್ಲದ ಕಾರಣ ಬ್ಯಾಂಕ್ ಗಳಿಗಿಂತ ಭಿನ್ನವಾಗಿದೆ.

ಉದ್ದಿಮೆ ಕರೆಸ್ಪಾಂಡೆಂಟ್ (ಬಿಸಿ): ಬ್ಯಾಂಕ್ ಗಳು ಸ್ಥಳೀಯ ವೈಯಕ್ತಿಕ ವ್ಯಕ್ತಿಗಳು ಮತ್ತು ಇತರರನ್ನು ಬ್ಯಾಂಕ್ ಗಳ ಏಜೆಂಟ್‌ರಾಗಿ ಕಾರ್ಯ ನಿರ್ವಹಿಸಲು ಬಿ ಸಿ ಯಾಗಿ ನೇಮಿಸಿಕೊಳ್ಳಬಹುದಾಗಿದೆ. ಉದ್ದಿಮೆ ಕರೆಸ್ಪಾಂಡೆಂಟ್ ಗಳು ಕೈಯಿಂದ ನಿರ್ವಹಿಸಲಾಗುವ ಮೆಷಿನ್ ಗಳು, ಸ್ಟಾರ್ಟ್ ಕಾರ್ಡ್ ಆಧಾರಿತ ಸಾಧನಗಳು, ಮೊಬೈಲ್ ಫೋನ್ ಗಳು ಇತ್ಯಾದಿ ಸಾಧನಗಳನ್ನು ಆಧರಿಸಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಬಳಸುತ್ತದೆ. ಉದ್ದಿಮೆ ಕರೆಸ್ಪಾಂಡೆಂಟ್ ಎನ್ನುವುದು ನಮ್ಮ ಸ್ಥಳಕ್ಕಿಂತ ಬ್ಯಾಂಕ್ ಶಾಖೆ ದೂರವಿದ್ದಾಗ ನಮ್ಮ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡುವ ವಿಧಾನವಾಗಿದೆ.

ಕ್ರೆಡಿಟ್ ಮತ್ತು ಡೆಬ್ಟ್ ನಿರ್ವಹಣೆ

ಅನೇಕರು ಮನೆ, ಕಾರ್, ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಸಾಲ ಮಾಡುತ್ತಾರೆ. ಇದನ್ನು ಸಾಲ ಎಂದು ಕರೆಯುತ್ತಾರೆ. ಹಣಕಾಸು ತಜ್ಞರು ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲದ ನಡುವೆ ವ್ಯತ್ಯಾಸ ಗುರುತಿಸಿದ್ದಾರೆ. ಒಳ್ಳೆಯ ಸಾಲ ಎನ್ನುವುದು ದೀರ್ಘಾವಧಿಯಲ್ಲಿ ಮೌಲ್ಯಗಳನ್ನು ನೀಡುವ ಅಥವಾ ಹೆಚ್ಚಿನ ಸಂಪತ್ತು ಉತ್ಪಾದಿಸುವ ಹೂಡಿಕೆಯಾಗಿದೆ. ಕೆಟ್ಟ ಸಾಲ ಎನ್ನುವುದು ನೀವು ಖರೀದಿಸಿದ ತಕ್ಷಣವೇ ಮೌಲ್ಯ ಕುಸಿಯುವ ಸಾಲವಾಗಿದೆ.

ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೋಲಿಕೆ



ಸಾಲ ಪಾವತಿಸುವುದರಿಂದ ನಗದು ವೆಚ್ಚ ಮಾಡುವುದು ಎಂದರ್ಥ.

ಕ್ರೆಡಿಟ್ ಪಾವತಿಸುವುದರಿಂದ ಹಣ ಸಾಲ ಪಡೆಯುವುದು ಎಂದರ್ಥ.

ನಿಮ್ಮ ಉದ್ದಿಮೆಗೆ ಮುಖ್ಯ ಸಮಯದಲ್ಲಿ ನಿಮ್ಮ ಬಾಕಿ ಪಾವತಿಯನ್ನು ಅಡ್ಡ ಹೊಂದಿರುತ್ತಾರೆ.

ನೀವು ಎಷ್ಟು ಖರ್ಚು ಮಾಡುತ್ತೀರಿ?

ನೀವು ನಿಮ್ಮ ಖಾತೆಯಲ್ಲಿರುವ ಮೊತ್ತವನ್ನು ಮಾತ್ರ ಖರ್ಚು ಮಾಡಬಹುದು.

ನೀವು ನಿಮ್ಮ ಕ್ರೆಡಿಟ್ ಮಿತಿಯವರೆಗೆ ಮಾತ್ರ ಖರ್ಚು ಮಾಡಬಹುದು.

ಇದು ನಿಮಗೆ ಯಾವುದಕ್ಕೆ ನೆರವಾಗುತ್ತದೆ?

ಸಾಲ ಕಡಿತ


ವ್ಯಯದ ವೆಚ್ಚದ ಮೇಲ್ವಿಚಾರಣೆ ಮಾಡಿ

ನಗದುಹಿಂತಿರುಗಿಸಲು ಬಡ್ಡಿ

ಕ್ರೆಡಿಟ್ ನಿರ್ವಹಿಸುವುದು

ಕೊಡುಗೆಗಳನ್ನು ಗರಿಷ್ಠಗೊಳಿಸುವುದು

ಖರೀದಿ ರಕ್ಷಣೆ ಪಡೆಯಿರಿ




ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ)

- ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ಒಟ್ಟಾಗಿ ನಗದು ಸಾಲ ಸೌಲಭ್ಯವನ್ನು ರೈತರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಕೆಸಿಸಿ ಅಳವಡಿಯನ್ನು ಆರಂಭಿಸಿವೆ.
- ರೈತರು ಬೆಳೆ ಕೃಷಿಗಾಗಿ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕದಂತಹ ಕೃಷಿ ಉತ್ಪನ್ನಗಳನ್ನು ಅಲ್ಪಾವಧಿ ಮತ್ತು ಸಾಮಯಿಕ ಸಾಲ ಅಗತ್ಯತೆಯಲ್ಲಿ ಖರೀದಿಸಲು ಕೆಸಿಸಿ ಬಳಸಬಹುದಾಗಿದೆ.

ಚೆಕ್

ಚೆಕ್ ಎನ್ನುವುದು ಬ್ಯಾಂಕ್ ಖಾತೆಯಿಂದ ಹಣ ಪಾವತಿಸಲು ಆದೇಶಿಸುವ ದಾಖಲಾತಿಯಾಗಿದೆ.



ಸರ್ಕಾರಿ ಸಾಲ ಯೋಜನೆಗಳ ಉದಾಹರಣೆಗಳು

- ವಿದ್ಯಾಲಕ್ಷ್ಮಿ ಪೋರ್ಟಲ್ ಮೂಲಕ ಶಿಕ್ಷಣ ಸಾಲ
- ❖ ಶಿಕ್ಷಣ ಸಾಲ ಪಡೆಯಲು ಸುಲಭ ಮತ್ತು ಪರಿಣಾಮಕಾರಿ ವ್ಯವಸ್ಥೆ. ಈ ಮೂಲಕ ವಿದ್ಯಾರ್ಥಿಗಳು ಹಣದ ಕೊರತೆಯಿಂದ ಮಧ್ಯದಲ್ಲೇ ಆತ/ಆಕೆಯ ಶಿಕ್ಷಣ ನಿಲ್ಲಿಸುವ ಅಗತ್ಯ ಇರುವುದಿಲ್ಲ.
 - ❖ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಕ್ಷಣ ಸಾಲ ಅರ್ಜಿಗಳು ಲಭ್ಯವಿವೆ. ಭೇಟಿ ನೀಡಿ: www.vidyalakshmi.co.in
- ಪ್ರಧಾನ ಮಂತ್ರಿ ಅವಾಸ್ ಯೋಜನೆ (ಪಿಎಂಎವೈ)
- ❖ ಕೆಳ ಆದಾಯ ಗುಂಪು/ಅರ್ಥಿಕವಾಗಿ ಹಿಂದುಳಿದ ವರ್ಗಗಳು ಮತ್ತು ಮಧ್ಯಮ ಆದಾಯ ಗುಂಪುಗಳಿಗೆ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆ
 - ❖ ವ್ಯಕ್ತಿ ತನ್ನ ಮೊದಲನೆಯ ಮನೆ ಖರೀದಿಸಿದಾಗ ಅಥವಾ ಹೊಸದಾಗಿ ನಿರ್ಮಿಸಿದಾಗ ಸಬ್ಸಿಡಿ ಪಡೆಯಲು ಅರ್ಹನಾಗಿರುತ್ತಾನೆ.
- ಭೇಟಿ ನೀಡಿ: <https://pmaymis.gov.in>
- ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)
- ❖ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಮಾಲೀಕರು ಅಥವಾ ಉದ್ಯಮಿಗಳಿಗೆ ಸರ್ಕಾರಿ ಯೋಜನೆ ಉದ್ದಿಮೆ ಸಾಲ ನೀಡುತ್ತದೆ
 - ❖ ನೀಡಲಾಗುವ ಸಾಲಗಳು: ಶಿಶು, ಕಿಶೋರ್ ಮತ್ತು ತರುಣ್, ಇದು ಪಡೆಯುವ ಸಾಲದ ಮೊತ್ತವನ್ನು ಆಧರಿಸಿದೆ
 - ❖ ಅಗತ್ಯವಿರುವ ಪ್ರಮುಖ ದಾಖಲಾತಿಗಳು: ಗುರುತಿನ ರಜುವಾತು, ಖರೀದಿಸುವ ವಸ್ತುಗಳ ಉಲ್ಲೇಖ ಮತ್ತು ವರ್ಗದ ಪ್ರಮಾಣಪತ್ರಗಳು

ಡಿಜಿಟಲ್ ಪಾವತಿಗಳೆಂದರೆ ಪಾವತಿದಾರ ಮತ್ತು ಪಾವತಿ ಪಡೆಯುವ ವ್ಯಕ್ತಿಗಳಿಬ್ಬರೂ ಹಣ ಕಳುಹಿಸಲು ಮತ್ತು ಸ್ವೀಕರಿಸಲು ವಿದ್ಯುನ್ಮಾನ ವಿಧಾನವನ್ನೇ ಬಳಸಬೇಕು



ಡಿಜಿಟಲ್ ಪಾವತಿಗಳ ಪ್ರಯೋಜನಗಳು

- ವೇಗ, ಸುಲಭ ಮತ್ತು ಅನುಕೂಲಕರ.
- ಮಿತವ್ಯಯಕಾರಿ ಮತ್ತು ಕಡಿಮೆ ವಹಿವಾಟು ಶುಲ್ಕ.
- ಗ್ರಾಹಕ ಪತ್ತೆಮಾಡಬಹುದಾದ ವಹಿವಾಟುಗಳ ಡಿಜಿಟಲ್ ದಾಖಲಿಸುವಿಕೆ
- ಯಾವುದೇ ವಿಧದ ಪಾವತಿಗಳಿಗೆ ಒಂದೇ ಹಂತದ ಪರಿಹಾರ ನೀಡುತ್ತದೆ

ಡಿಜಿಟಲ್ ಪಾವತಿಯಲ್ಲಿ ಮಾಡಬಹುದಾದ್ದು ಮತ್ತು ಮಾಡಬಾರದ್ದು

ಮಾಡಬಹುದಾದ್ದು	ಮಾಡಬಾರದ್ದು
ನಿಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ಗೆ ಪಾಸ್ ವರ್ಡ್ ಬಳಸಿ, ಇದರಿಂದ ಇತರ ಯಾರೂ ನಿಮ್ಮ ಸಿಸ್ಟಂಗಳನ್ನು ವೀಕ್ಷಿಸಲು ಸಾಧ್ಯವಿರುವುದಿಲ್ಲ.	ಎಂದಿಗೂ ನಿಮ್ಮ ಮೊಬೈಲ್ ಬ್ಯಾಂಕಿಂಗ್ ಲಾಗಿನ್ ಮತ್ತು ಪಾಸ್ ವರ್ಡ್ ಗಳನ್ನು ಫೋನ್ ನಲ್ಲಿ ಸಂರಕ್ಷಿಸಬೇಡಿ. ಅದನ್ನು ನೆನಪಿನಲ್ಲಿಡಿ ಅಥವಾ ಎಲ್ಲಿಯದರೂ ಬರದಿಡಿ.
ಯಾವಾಗಲೂ ನಿಯಮಿತವಾಗಿ ನಿಮ್ಮ ಬ್ಯಾಂಕ್ ನ ಸುಭದ್ರವಾದ ಇಂಟರ್ನೆಟ್ ಬ್ಯಾಂಕಿಂಗ್ ಸೈಟ್ ಬಳಸಿ	ಎಂದಿಗೂ ನಿಮ್ಮ ಹ್ಯಾಂಡ್ ಸೆಟ್ ನಿರ್ಲಕ್ಷಿಸಬೇಡಿ ಮತ್ತು ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಗೆ ಲಾಗಿನ್ ಮಾಡಬೇಡಿ
ನೀವು ನಿಮ್ಮ ವಹಿವಾಟು ಪೂರ್ಣಗೊಳಿಸಿದ ಕೂಡಲೇ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ನಿಂದ ಲಾಗೌಟ್ ಮಾಡಿ	ಮೊಬೈಲ್ ಮೂಲಕ ಹಣಕಾಸಿನ ವಹಿವಾಟು ನಡೆಸುವಾಗ ಎಂದಿಗೂ ನಿಮ್ಮ ಮೊಬೈಲ್ ನಿರ್ವಹಿಸದೇ ಹಾಗೆಯೇ ಬಿಡಬೇಡಿ
ನಿಮ್ಮ ಖಾತೆಯಲ್ಲಿ ಯಾವುದೇ ಅನಧಿಕೃತ ವಹಿವಾಟಿನ ಬಗ್ಗೆ ಸಂದೇಹ ಬಂದಲ್ಲಿ, ಕೂಡಲೇ ನಿಮ್ಮ ಬ್ಯಾಂಕ್ ಗೆ ವರದಿ ಮಾಡಿ	ಎಂದಿಗೂ ವಿಶ್ವಾಸಾರ್ಹವಲ್ಲದ ಮತ್ತು ಸಂದೇಹಾಸ್ಪದ ಸೇವೆಗಳಿಂದ ಆ್ಯಪ್ ಡೌನ್ ಲೋಡ್ ಮಾಡಬೇಡಿ

ಡಿಜಿಟಲ್ ಪಾವತಿ ವಿಧಾನಗಳು

ನಗದುರಹಿತ ವಹಿವಾಟುಗಳನ್ನು ಪ್ರೋತ್ಸಾಹಿಸುವ ಭಾಗವಾಗಿ ಮತ್ತು ಭಾರತವನ್ನು ಕಡಿಮೆ ನಗದು ಬಳಕೆಯ ಸಮಾಜವಾಗಿ ಪರಿವರ್ತಿಸಲು, ವಿವಿಧ ರೀತಿಯ ಡಿಜಿಟಲ್ ಪಾವತಿಗಳು ಲಭ್ಯವಿದೆ.

(ಮೂಲ: www.cashlessindia.gov.in)

ಬ್ಯಾಂಕಿಂಗ್ ಕಾರ್ಡ್ ಗಳು 	ಬ್ಯಾಂಕ್ ಪ್ರೀಪೇಯ್ಡ್ ಕಾರ್ಡ್ ಗಳು
ಇಂಟರ್ನೆಟ್ ಬ್ಯಾಂಕಿಂಗ್ 	ಮಾರಾಟದ ಬಿಂದು
ಮೊಬೈಲ್ ಬ್ಯಾಂಕಿಂಗ್ 	ರಚನಾತ್ಮಕವಲ್ಲದ ಫೂರಕ ಸೇವಾ ದತ್ತಾಂಶ (ಯು ಎಸ್ ಎಸ್ ಡಿ)
ಸೂಕ್ಷ್ಮ ಎಟಿಎಂ ಗಳು 	ಆಧಾರ್ ಬೆಂಬಲಿತ ಪಾವತಿ ವ್ಯವಸ್ಥೆ (ಎಇಪಿಎಸ್)
ಮೊಬೈಲ್ ವ್ಯಾಲೆಟ್ ಗಳು 	ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ)

ಇಂಟರ್ನೆಟ್ ಬ್ಯಾಂಕಿಂಗ್

ಆನ್ ಲೈನ್ ಬ್ಯಾಂಕಿಂಗ್, ಇ-ಬ್ಯಾಂಕಿಂಗ್ ಅಥವಾ ವರ್ಚುವಲ್ ಬ್ಯಾಂಕಿಂಗ್ ಎಂದೂ ಕರೆಯಲಾಗುವ ಇಂಟರ್ನೆಟ್ ಬ್ಯಾಂಕಿಂಗ್ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯ ಗ್ರಾಹಕನಿಗೆ ಹಣಕಾಸು ಸಂಸ್ಥೆಯ ವೆಬ್ ಸೈಟ್ ಮೂಲಕ ಆರ್ಥಿಕ ವಹಿವಾಟುಗಳನ್ನು ನಡೆಸಲು ಪ್ರೋತ್ಸಾಹಿಸುವ ವಿದ್ಯುನ್ಮಾನ ಪಾವತಿ ವ್ಯವಸ್ಥೆಯಾಗಿದೆ. ವಹಿವಾಟುಗಳ ವಿಧಗಳು:

ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್ (ಎನ್ ಇ ಎಫ್ ಟಿ)
ಒಂದು ಬ್ಯಾಂಕ್ ಖಾತೆಯಿಂದ ಫಲಾನುಭವಿ ಖಾತೆ ಸಂಖ್ಯೆ ಮತ್ತು ಐ ಎಫ್ ಎಸ್ ಸಿ (ಭಾರತೀಯ ಹಣಕಾಸು ವ್ಯವಸ್ಥೆ ಸಂಕೇತ) ಬಳಸಿ ಮತ್ತೊಂದು ಬ್ಯಾಂಕ್ ನ ಬೇರೆ ಖಾತೆಗೆ ಹಣ ವರ್ಗಾಯಿಸುವುದು.
ಕನಿಷ್ಠ ಮಿತಿ: ಯಾವುದೇ ಮಿತಿಯಿಲ್ಲ. ಗರಿಷ್ಠ ಮಿತಿ: ಯಾವುದೇ ಮಿತಿಯಿಲ್ಲ

ರಿಯಲ್ ಟೈಂ ಗ್ರಾನ್ಸ್ ಸೆಟ್ಲೆ ಮೆಂಟ್ (ಆರ್ ಟಿ ಜಿ ಎಸ್)
ಫಲಾನುಭವಿ ಖಾತೆ ಸಂಖ್ಯೆ ಮತ್ತು ಐ ಎಫ್ ಎಸ್ ಸಿ ಕೋಡ್ ಬಳಸಿ ಅಧಿಕ ಮೌಲ್ಯದ ವಹಿವಾಟುಗಳನ್ನು ವಾಸ್ತವ ಸಮಯದ ಆಧಾರದಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ನ ಬೇರೆ ಖಾತೆಗೆ ಹಣ ವರ್ಗಾಯಿಸುವುದು.
ಕನಿಷ್ಠ ಮಿತಿ: 2 ಲಕ್ಷಗಳು ಗರಿಷ್ಠ ಮಿತಿ: ಯಾವುದೇ ಮಿತಿಯಿಲ್ಲ

ತಕ್ಷಣದ ಪಾವತಿ ಸೇವೆ (ಐಎಂಪಿಎಸ್)
ತ್ಯರಿತ ಫಂಡ್ ವರ್ಗಾವಣೆಯನ್ನು ನಡೆಸಲು ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡಲು, ಬ್ಯಾಂಕ್ ನೀಡಿದ ಮೊಬೈಲ್ ಮನಿ ಐಡೆಂಟಿಫೈಯರ್ (ಎಂಎಂಐಡಿ) ಅಗತ್ಯ. ವಹಿವಾಟುಗಳನ್ನು ಫಲಾನುಭವಿಯ ಖಾತೆ ಸಂಖ್ಯೆ ಮತ್ತು ಐ ಎಫ್ ಎಸ್ ಸಿ ಕೋಡ್ ಬಳಸಿಯೂ ಮಾಡಬಹುದು.

ಐಎಂಪಿಎಸ್, ಎನ್ ಇ ಎಫ್ ಟಿ ಮತ್ತು ಆರ್ ಟಿ ಜಿ ಎಸ್ ಗಳು 24 x 7 ಲಭ್ಯವಿರುತ್ತದೆ

ಮೊಬೈಲ್ ಬ್ಯಾಂಕಿಂಗ್

ಮೊಬೈಲ್ ಬ್ಯಾಂಕಿಂಗ್ ಎನ್ನುವುದು ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯಿಂದ ನೀಡಲಾಗುವ ಸೇವೆಯಾಗಿದ್ದು, ಇದು ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ನಂತಹ ಮೊಬೈಲ್ ಸಾಧನಗಳನ್ನು ಬಳಸಿ ದೂರದಿಂದಲೇ ಹಣಕಾಸು ವ್ಯವಹಾರಗಳ ವಿವಿಧ ವಿಧಗಳನ್ನು ನಡೆಸಲು ಗ್ರಾಹಕರಿಗೆ ಅವಕಾಶ ನೀಡುತ್ತದೆ.

ಮೊಬೈಲ್ ವ್ಯಾಲೆಟ್

ಮೊಬೈಲ್ ವ್ಯಾಲೆಟ್ ಎನ್ನುವುದು ಡಿಜಿಟಲ್ ಮಾದರಿಯಲ್ಲಿ ಕೊಂಡೊಯ್ಯುವ ನಗದಿನ ರೂಪವಾಗಿದೆ. ಅದರಲ್ಲಿ ಹಣ ತುಂಬಲು ಡಿಜಿಟಲ್ ವ್ಯಾಲೆಟ್ ಗೆ ವ್ಯಕ್ತಿಯ ಖಾತೆ ಸಂಪರ್ಕಿಸುವ ಅಗತ್ಯವಿದೆ. ಹೆಚ್ಚಿನ ಬ್ಯಾಂಕ್ ಗಳು ಹಾಗೂ ಕೆಲವು ಖಾಸಗಿ ಕಂಪನಿಗಳಾದ ಪೇಪಿಂ, ಫೀಚಾರ್ಜ್, ಮೊಬಿಕ್ವಿಕ್, ಆಕ್ವಿಜೆನ್, ಏರ್ ಟೆಲ್ ಮನಿ ಇತ್ಯಾದಿಗಳು ತಮ್ಮದೇ ಇ-ವ್ಯಾಲೆಟ್ ಗಳನ್ನು ಹೊಂದಿವೆ.

ಮಾರಾಟದ ಬಿಂದು

ಮಾರಾಟ ಕೇಂದ್ರ (ಪಿಟಿಎಸ್) ಎನ್ನುವುದು ಮಾರಾಟಗಳನ್ನು ನಡೆಸುವ ಸ್ಥಳವಾಗಿದೆ. ದೊಡ್ಡ ಮಟ್ಟದಲ್ಲಿ, ಪಿಟಿಎಸ್ ಎನ್ನುವುದು ಮಲ್, ಮಾರ್ಕೆಟ್ ಅಥವಾ ನಗರವಾಗಿರುತ್ತದೆ. ಸೂಕ್ಷ್ಮ ಮಟ್ಟದಲ್ಲಿ, ರೀಟೇಲರ್ ಗಳು ಪಿಟಿಎಸ್ ಗಳನ್ನು ಚಿಕೌಟ್ ಕೌಂಟರ್ ನಂತಹ ಖರೀದಿ ಕೇಂದ್ರಗಳಂತಹ ಸ್ಥಳದಲ್ಲಿ ವಹಿವಾಟು ಪೂರ್ಣಗೊಳಿಸಲು ಗ್ರಾಹಕನಿಗೆ ಅವಕಾಶ ನೀಡುತ್ತದೆ.

ಸೂಕ್ಷ್ಮ ಎಟಿಎಂ ಗಳು

ಸೂಕ್ಷ್ಮ ಎಟಿಎಂ ಎಂದರೆ ಮೂಲ ಬ್ಯಾಂಕಿಂಗ್ ಸೇವೆಗಳನ್ನು ವಿತರಿಸಲು ಉದ್ದಿಮೆ ಕರೆಸ್ಪಾಂಡೆಂಟ್ ಗಳು (ಬಿ ಸಿ) ಬಳಸುವ ಸಾಧನವಾಗಿದೆ. ಪ್ಲಾಟ್ ಫಾರ್ಮ್ ಉದ್ದಿಮೆ ಕರೆಸ್ಪಾಂಡೆಂಟ್ ಗಳು (ಸ್ಥಳೀಯ ರೀಟೇಲ್ ಅಂಗಡಿ ಮಾಲೀಕರು ಹಾಗೂ 'ಸೂಕ್ಷ್ಮ ಎಟಿಎಂ' ಗಳಾಗಿ ವರ್ತಿಸುವ)ತ್ವರಿತ ವಹಿವಾಟು ನಡೆಸಲು ಪ್ರೋತ್ಸಾಹಿಸುತ್ತದೆ.

ಆಧಾರ್ ಬೆಂಬಲಿತ ಪಾವತಿ ವ್ಯವಸ್ಥೆ (ಎಇಪಿಎಸ್)

ಎಇಪಿಎಸ್ ಎನ್ನುವುದು ಬ್ಯಾಂಕ್ ನಡೆಸುವ ಮಾದರಿಯಾಗಿದ್ದು ಇದು ಪಿಟಿಎಸ್ ನಲ್ಲಿ (ಮಾರಾಟ ಬಿಂದು/ಸೂಕ್ಷ್ಮ ಎಟಿಎಂ) ಉದ್ದಿಮೆ ಕರೆಸ್ಪಾಂಡೆಂಟ್ (ಬಿ ಸಿ)/ಬ್ಯಾಂಕ್ ಮಿತ್ರದ ಮೂಲಕ ಆಧಾರ್ ಪ್ರಮಾಣೀಕರಣ ಬಳಸಿ ಯಾವುದೇ ಬ್ಯಾಂಕ್ ನ ಆನ್ ಲೈನ್ ಅಂತರ್ ಪ್ರವೇಶಲಭ್ಯ ಹಣಕಾಸು ವಹಿವಾಟು ನಡೆಸಲು ಪ್ರೋತ್ಸಾಹಿಸುತ್ತದೆ.



ರಚನಾತ್ಮಕವಲ್ಲದ ಪೂರಕ ಸೇವಾ ದತ್ತಾಂಶ (ಯು ಎಸ್ ಎಸ್ ಡಿ)

ಹೊಸ ಪಾವತಿ ಸೇವೆಯಾದ *99# ನಿರ್ಮಿತವಲ್ಲದ ಪೂರಕ ಸೇವಾ ದತ್ತಾಂಶ (ಯು ಎಸ್ ಎಸ್ ಡಿ) ವಾಹಕದ ಮೇಲೆ ಕೆಲಸ ಮಾಡುತ್ತದೆ. ಈ ಸೇವೆ ಮೂಲ ವೈಶಿಷ್ಟ್ಯತೆ ಹೊಂದಿರುವ ಮೊಬೈಲ್ ಫೋನ್ ಬಳಸಿ ಮೊಬೈಲ್ ಬ್ಯಾಂಕಿಂಗ್ ವಹಿವಾಟುಗಳನ್ನು ಅನುಮತಿಸುತ್ತದೆ, ಯು ಎಸ್ ಎಸ್ ಡಿ ಆಧಾರಿತ ಮೊಬೈಲ್ ಬ್ಯಾಂಕಿಂಗ್ ಬಳಸಲು ಮೊಬೈಲ್ ಇಂಟರ್‌ನೆಟ್ ಡೇಟಾ ಸೌಲಭ್ಯದ ಅಗತ್ಯವಿಲ್ಲ. ಇದು ಮುಖ್ಯವಾಹಿನಿ ಬ್ಯಾಂಕಿಂಗ್ ಸೇವೆಗಳಲ್ಲಿ ಅಂಡರ್ ಬ್ಯಾಂಕ್ ಮಾಡಲಾದ ಸಮಾಜಗಳಿಗೆ ಗಾಢ ಹಣಕಾಸು ಮತ್ತು ಅಳವಡಿಕೆ ಸೇವೆ ನೀಡುತ್ತದೆ.

ಏಕೀಕೃತ ಪಾವತಿ ಇಂಟರ್‌ಫೇಸ್ (ಯುಪಿಐ)

ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್ ಗೆ ಸೇರಿಸುವ (ಅಥವಾ ಯಾವುದೇ ಭಾಗವಹಿಸುವಿಕೆಯ ಬ್ಯಾಂಕ್), ಅನೇಕ ಬ್ಯಾಂಕಿಂಗ್ ವೈಶಿಷ್ಟ್ಯತೆಗಳ ವಿಲೀನತೆ, ತಡೆರಹಿತ ನಿಧಿ ವರ್ಗಾವಣೆ ಹಾಗೂ ವ್ಯಾಪಾರ ಪಾವತಿಗಳನ್ನು ಒಂದೇ ಸ್ಥಳದಲ್ಲಿ ಅನುಮತಿಸುವ ವ್ಯವಸ್ಥೆಯಾಗಿದೆ.

ಈ ವ್ಯವಸ್ಥೆಯಲ್ಲಿ, ವಹಿವಾಟುಗಳನ್ನು ವಿಪಿಎ (ವರ್ಚುವಲ್ ಪಾವತಿ ವಿಳಾಸ) ಬೆಂಬಲಿತ 24 x 7 ವರ್ಗಾವಣೆಯನ್ನು ಬಳಸಿ ವಾಸ್ತವ ಸಮಯದ ಆಧಾರದಲ್ಲಿ ಯಾವುದೇ ಸ್ಟ್ಯಾಟ್ ಫೋನ್ ನಿಂದ ಮಾಡಬಹುದಾಗಿದೆ. ವ್ಯಕ್ತಿ ಯುಪಿಐ-ಚಾಲಿತ ಆಫ್ ಡೌನ್ ಲೋಡ್ ಮಾಡಬೇಕು ಮತ್ತು ಬ್ಯಾಂಕ್ ವಿವರಗಳನ್ನು ಬಳಸಿ ಲಾಗಿನ್ ಮಾಡಬೇಕು

ಅಂತಿಮ ಬಳಕೆದಾರರಿಗೆ ಯುಪಿಐ ಪ್ರಯೋಜನಗಳು:

- > ಗೌಪ್ಯತೆ- ಕೇವಲ ವರ್ಚುವಲ್ ಪಾವತಿ ವಿಳಾಸವನ್ನು ಮಾತ್ರ ವಿನಿಮಯ ಮಾಡಿ ಮತ್ತು ಇತರ ಯಾವುದೇ ಸೂಕ್ಷ್ಮ ಮಾಹಿತಿಯನ್ನು ವಿನಿಮಯ ಮಾಡಬೇಡಿ
- > ಬಹು ಬಳಕೆಗಳು- ಕ್ಯಾಶ್ ಆನ್ ಡೆಲಿವರಿ/ಬಿಲ್ ವಿಭಜನೆ ವಿನಿಮಯ/ವ್ಯಾಪಾರ ಪಾವತಿಗಳು/ರವಾನೆಗಳು
- > ಒಂದು ಕ್ಲಿಕ್ ನ 2 ಎಫ್ ಎ- ಕೇವಲ ಪಿನ್ ನಮೂದಿಸುವ ಮೂಲಕ ವಹಿವಾಟಿಗೆ ಅನುಮತಿ ನೀಡುವುದು
- > ವಿವಿಧ ಇಂಟರ್‌ಫೇಸ್ ಗಳಲ್ಲಿ ಕೆಲಸ- ವೆಬ್ ಇಂಟರ್‌ಫೇಸ್ ನಲ್ಲಿ ಉತ್ಪಾದಿಸಲಾದ ಪಾವತಿ ಮನವಿ, ಮೊಬೈಲ್ ಇಂಟರ್‌ಫೇಸ್ ನಲ್ಲಿ ಅನುಮತಿ ನೀಡುವುದು (ಆಫ್)
- > ಲಭ್ಯತೆ 24 x 7 ಮತ್ತು ಗ್ರಾಹಕರು ವೈಯಕ್ತಿಕ ಸಾಧನದಲ್ಲಿ ವಹಿವಾಟು ನಡೆಸಬಹುದು. ಹೆಚ್ಚಿನ ಮಾಹಿತಿಗಾಗಿ, ಲಿಂಕ್ ನೋಡಿ: <https://www.npci.org.in/product-overview/upi-product-overview>

ಯುಪಿಐ 2.0




ಯುಪಿಐ ಸಿಸ್ಟಂನ ಹೊಸ ಆವೃತ್ತಿಯಾಗಿದ್ದು, ಯುಪಿಐ ನಿರ್ವಹಿಸಲು ಓವರ್ ಡ್ರಾಫ್ಟ್ ಖಾತೆಗಳಿಗೆ ಬಳಕೆದಾರರು ಸಂಪರ್ಕಿಸಲು ಪ್ರೋತ್ಸಾಹಿಸುತ್ತದೆ.

ಬಳಕೆದಾರರು ನಿರ್ದಿಷ್ಟ ವ್ಯಾಪಾರಿಗೆ ಕಡ್ಡಾಯ ನೀಡುವ ಮೂಲಕ ಪೂರ್ವ ಅನುಮೋದಿತ ವಹಿವಾಟುಗಳನ್ನು ನಡೆಸಬಹುದು.

ಯುಪಿಐ 2.0 ಆವೃತ್ತಿ ವಹಿವಾಟುಗಳಿಗೆ ಇನ್ಸಾಯ್ಸ್ ಗಳನ್ನು ವೀಕ್ಷಿಸುವ ಮತ್ತು ಸಂಗ್ರಹಿಸುವ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.

ಯಾವುದೇ ವ್ಯಕ್ತಿ ಅಪಘಾತ ಅಥವಾ ಗಂಭೀರ ಖಾಯಿಲೆಯನ್ನು ಯೋಜಿಸುವುದಿಲ್ಲ. ಇವು ಉಂಟಾಗುವ ಸಾಧ್ಯತೆಗಳು ಅತ್ಯಂತ ಕಡಿಮೆ. ಆದ್ದರಿಂದ ಅನೇಕ ಜನ ವಿಮೆ ಖರೀದಿಸಿದರಾಯಿತೆಂದು ವಿಮೆ ಖರೀದಿಸುವ ಆಲೋಚನೆ ಮುಂದೂಡುತ್ತಾರೆ. ಆದರೆ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಘಟನೆ ಸಂಭವಿಸಿದಾಗಷ್ಟೇ ನಾವು ರಕ್ಷಣೆಗೆ ವಿಮಾರಕ್ಷೆ ಪಡೆಯುವ ಬಗ್ಗೆ ಅರ್ಥಮಾಡಿಕೊಳ್ಳುತ್ತೇವೆ. ವಿಮೆ ಎಂದರೆ ಹಣಕಾಸಿನ ನಷ್ಟದಿಂದ ರಕ್ಷಣೆ ಮತ್ತು ಅನಿರೀಕ್ಷಿತ ಅಥವಾ ಅನಿಶ್ಚಿತ ನಷ್ಟದ ವಿರುದ್ಧ ರಕ್ಷಣೆ ನೀಡುತ್ತದೆ.



ವಿಮೆಯನ್ನು ಎರಡು ವರ್ಗಗಳಾಗಿ ವಿಶಾಲವಾಗಿ ವಿಭಜಿಸಲಾಗಿದೆ:

1. ಜೀವವಿಮೆ
2. ಸಾಮಾನ್ಯ ವಿಮೆ

1. ಜೀವವಿಮೆ

ಜೀವವಿಮೆ ಎನ್ನುವುದು ನಿಮಗೆ ಮರಣ ಉಂಟಾದಲ್ಲಿ ನಿಮ್ಮ ಫಲಾನುಭವಿಗೆ ಹಣಕಾಸಿನ ನೆರವು ನೀಡುವುದನ್ನು ಒಳಗೊಂಡಿದೆ. ನೀವು ಜೀವವಿಮೆ ಪಾಲಿಸಿ ಖರೀದಿಸಿದಾಗ, ನಿಮ್ಮ ಫಲಾನುಭವಿಯನ್ನು ಹೆಸರಿಸಬೇಕು. ಸಾಮಾನ್ಯವಾಗಿ ನಿಮ್ಮ ಕುಟುಂಬಕ್ಕೆ ರಕ್ಷಣೆ ನೀಡಲು ನಿಮ್ಮ ವಾರ್ಷಿಕ ಆದಾಯದ 7 ರಿಂದ 10 ಪಟ್ಟು ರಕ್ಷೆಯ ವಿಮೆ ಖರೀದಿಸುವಂತೆ ಶಿಫಾರಸು ಮಾಡಲಾಗುತ್ತದೆ.

ಜೀವವಿಮೆ ವಿಧಗಳು

ಸಾವಧಿ ವಿಮೆ: ಇದು ಸ್ಥಿರ ಅವಧಿಯವರೆಗೆ ಸಕ್ರಿಯವಾಗಿದ್ದು, ಪಾಲಿಸಿ ಅವಧಿಯಲ್ಲಿ ಜೀವಕ್ಕೆ ಸಂಬಂಧಿಸಿದಂತೆ ಅನಿರೀಕ್ಷಿತವಾಗಿ ದುರ್ಘಟನೆ ನಡೆದರೆ, ನಿಮ್ಮ ನಾಮಿನಿಗೆ 'ಒಟ್ಟು ಮೊತ್ತ' ನೀಡಲಾಗುತ್ತದೆ. ಇದರಲ್ಲಿ ಯಾವುದೇ ರಿಟರ್ನ್ ಪ್ರೀಮಿಯಂ ಇಲ್ಲದಿದ್ದರೂ, ಅಪಾಯದ ಸಾಧ್ಯತೆಯನ್ನು ಉತ್ತಮವಾಗಿ ಕಡಿಮೆ ಮಾಡುತ್ತದೆ.

ದತ್ತಿ ವಿಮೆ: ಜೀವ ವಿಮೆಯನ್ನು ನಿರ್ದಿಷ್ಟ ಅವಧಿಯ ನಂತರ ಅಥವಾ ಮರಣದ ನಂತರ ಬೃಹತ್ ಮೊತ್ತ ಪಾವತಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಪೂರ್ಣಾವಧಿ ಹತ್ತು ಹದಿನೈದು ಅಥವಾ ಇಪ್ಪತ್ತು ವರ್ಷಗಳಾಗಿದ್ದು, ನಿರ್ದಿಷ್ಟ ವಯೋಮಿತಿ ಹೊಂದಿರುತ್ತದೆ.

ಸಂಪೂರ್ಣ ಜೀವನ: ಇದು ಶಾಶ್ವತ ಜೀವವಿಮೆ ವಿಧವಾಗಿದ್ದು ಇದು ನೀವು ಪ್ರೀಮಿಯಂ ಪಾವತಿಸುವವರೆಗೂ ಜಾರಿಯಲ್ಲಿರುತ್ತದೆ.

ಯುನಿಟ್ ಲಿಂಕ್ಡ್ ವಿಮೆ: ಇದು ವಿಮೆ ಮತ್ತು ಹೂಡಿಕೆ ವಾಹನದ ಸಂಯೋಜನೆಯಾಗಿದ್ದು, ಪಾಲಿಸಿದಾರ ಪಾವತಿದಾರ ಪಾವತಿಸುವ ಭಾಗವನ್ನು ವಿಮಾ ರಕ್ಷೆ ನೀಡಲು ಬಳಸಲಾಗುತ್ತದೆ ಮತ್ತು ಉಳಿದ ಭಾಗವನ್ನು ಈಕ್ವಿಟಿ ಮತ್ತು ಖಣ ಸಾಧನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

2. ಸಾಮಾನ್ಯ ವಿಮೆ

ಇಂತಹ ಉತ್ಪನ್ನಗಳು ವ್ಯಕ್ತಿಯ ಜೀವಕ್ಕೆ ನೇರವಾಗಿ ಸಂಬಂಧಿಸಿಲ್ಲದ ಪಾಲಿಸಿಗಳನ್ನು ಒಳಗೊಂಡಿರುತ್ತದೆ. ಇಂತಹ ಪಾಲಿಸಿಗಳು ಸಂಪತ್ತು ಮತ್ತು ಆರೋಗ್ಯದ ಅಪಾಯಕ್ಕೆ ವ್ಯತಿರಿಕ್ತವಾಗಿ ಪಾಲಿಸಿದಾರನಿಗೆ ವಿಮೆ ನೀಡುತ್ತದೆ.



i) ಆರೋಗ್ಯ ವಿಮೆ

ಇತ್ತೀಚಿನ ಕೆಲವು ದಿನಗಳಿಂದ ಚಿಕಿತ್ಸೆಯ ವೆಚ್ಚ ಅನೇಕ ಪಟ್ಟು ಹೆಚ್ಚಾಗಿದೆ. ವೈದ್ಯರನ್ನು ಒಮ್ಮೆ ಭೇಟಿ ಮಾಡಿದರೆ ಹೊಸ ವೆಚ್ಚ ನೀವು ಎಲ್ಲಿ ವಾಸಿಸುತ್ತಿದ್ದೀರಿ ಎನ್ನುವುದನ್ನು ಆಧರಿಸಿ 300 ರಿಂದ 3000 ನಡುವೆ ಭರಿಸಬೇಕಾಗುತ್ತದೆ. ನಿಮ್ಮ ಚಿಕಿತ್ಸೆಗೆ ಕೆಲವು ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದ್ದರೆ, ನೀವು ನಿಮ್ಮ ಉಳಿತಾಯದ ಮೇಲೆ ಗಂಭೀರ ಪರಿಣಾಮ ಬೀರುವ ಬೃಹತ್ ವೈದ್ಯಕೀಯ ವೆಚ್ಚ ಭರಿಸಲು ಸಿದ್ಧರಾಗಬೇಕಾಗುತ್ತದೆ. ಇಂತಹ ಹಣಕಾಸಿನ ಆಘಾತಗಳನ್ನು ತಡೆಗಟ್ಟಲು, ನಾವು ನಮಗಾಗಿ ವಿಮೆ ಮಾಡಿಸಬೇಕು. ಪ್ರತಿಯೊಂದು ವಿಮಾ ಕಂಪನಿಯೂ ಆಸ್ಪತ್ರೆ ದಾಖಲಾತಿಯ ಮೂಲ ವೈದ್ಯಕೀಯ ವೆಚ್ಚ ಭರಿಸುವ ವೈದ್ಯಕೀಯ ವಿಮಾ ಯೋಜನೆ ನೀಡುತ್ತದೆ.



ii) ಆರೋಗ್ಯೇತರ ವಿಮೆ

a) ವಾಹನ/ಮೋಟಾರು ವಿಮೆ

ವಾಹನ ವಿಮೆ (ಇದನ್ನು ಮೋಟಾರು ವಿಮೆ/ಕಾರ್ ವಿಮೆ/ಆಟೋ ವಿಮೆ ಎಂದೂ ಕರೆಯಲಾಗುತ್ತದೆ) ಎನ್ನುವುದು ರಸ್ತೆಗೆ ವಾಹನ ತರಲು ವಾಹನಗಳಿಗೆ ಖರೀದಿಸುವ ವಿಮೆಯಾಗಿದೆ. ಯಾವುದೇ ಕಾನೂನುಬಾಹಿರ ಹೊಣೆಗಾರಿಕೆ ಮತ್ತು/ಅಥವಾ ವಾಹನಕ್ಕೆ ಅಪಘಾತದಿಂದ ಹಾನಿಯಂತಹ ಅಪಾಯದ ವಿರುದ್ಧ ವಾಹನ ಮಾಲೀಕನಿಗೆ ರಕ್ಷಣೆ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ವಾಹನ ವಿಮೆ ರಕ್ಷೆಯಲ್ಲಿ ಎರಡು ವಿಧಗಳಿವೆ:

ಮೋಟಾರು ಮೂರನೆಯ ವ್ಯಕ್ತಿ (ಟಿಪಿ) ಹೊಣೆಗಾರಿಕೆ ವಿಮೆ: ಮೂರನೆಯ ವ್ಯಕ್ತಿ ವಿಮೆ ಎನ್ನುವುದು ಕಾನೂನಿನ ಪ್ರಕಾರ ಅಗತ್ಯವಿದ್ದು, ರಸ್ತೆಯಲ್ಲಿ ಓಡುವ ಪ್ರತಿಯೊಂದು ವಾಹನವೂ ಈ ವಿಮೆ ಪಡೆಯುವುದು ಕಡ್ಡಾಯವಾಗಿದೆ. ವಾಹನದ ಮಾಲೀಕ ಮೂರನೆಯ ವ್ಯಕ್ತಿಯ ಜೀವಕ್ಕೆ ಯಾವುದೇ ಅಪಾಯ ಅಥವಾ ಹಾನಿ ಉಂಟುಮಾಡಿದರೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ವಾಹನದ ಬಳಕೆಯಿಂದ ಉಂಟಾಗುವ ಆಸ್ತಿ ಹಾನಿಗೆ ಕಾನೂನುಬದ್ಧವಾಗಿ ಜವಾಬ್ದಾರನಾಗುತ್ತಾನೆ. ಸಾರ್ವಜನಿಕ ಸ್ಥಳದಲ್ಲಿ ವಿಮೆ ಇಲ್ಲದೇ ವಾಹನವನ್ನು ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ವಿಮಾದಾರ ಕಾನೂನುಬದ್ಧವಾಗಿ ಹೊಣೆಯಾಗುವ ಅಪಘಾತದಿಂದ

ಉಂಟಾಗುವ ಇತರ ವ್ಯಕ್ತಿಯ ಆಸ್ತಿ ಅಥವಾ ಇತರ ವ್ಯಕ್ತಿಯ ಹಾನಿ ಅಥವಾ ಮರಣಕ್ಕೆ ವಿಮಾ ಪಾಲಿಸಿ ರಕ್ಷೆ ನೀಡುತ್ತದೆ.

ಮೋಟಾರು ಸ್ವಂತ ಹಾನಿ (ಓಡಿ) ವಿಮಾ ರಕ್ಷೆ: ಇದು ವಿಮಾ ವಾಹನದಿಂದ ಉಂಟಾಗುವ ಅಪಘಾತದ ಹಾನಿಗೆ ರಕ್ಷೆ ನೀಡುತ್ತದೆ.

ಮೇಲಿನ ರಕ್ಷೆಗಳಲ್ಲಿ ಒಂದು ಅಥವಾ ಎರಡಕ್ಕೂ ರಕ್ಷೆ ನೀಡುವ ಪಾಲಿಸಿಗಳಿವೆ. ಯಾವುದಕ್ಕೆ ರಕ್ಷೆ ನೀಡಬೇಕು ಎಂದು ಅರ್ಥಮಾಡಿಕೊಳ್ಳಲು ನಿಮ್ಮ ಪಾಲಿಸಿಯನ್ನು ಪರಿಶೀಲಿಸುವುದು ಮುಖ್ಯ.

b) ಆಸ್ತಿ ವಿಮೆ

ಆಸ್ತಿ ವಿಮೆ ಎನ್ನುವುದು ಅತ್ಯಂತ ಸಾಮಾನ್ಯ ವಿಮೆಯ ವಿಶಾಲ ವರ್ಗವಾಗಿದ್ದು, ಇದು ನೀವು ರಕ್ಷೆ ಪಡೆಯಲು ಬಯಸುವ ಆಸ್ತಿಯ ವಿಧವನ್ನು ಅವಲಂಬಿಸಿರುತ್ತದೆ. ಸ್ಟ್ಯಾಂಡರ್ಡ್ ಫೈರ್ ಇನ್ಶೂರೆನ್ಸ್ ಪಾಲಿಸಿ ಅತ್ಯಂತ ಜನಪ್ರಿಯ ಆಸ್ತಿ ವಿಮೆಯಾಗಿದ್ದು, ಇದು ಅಗ್ನಿ ಮತ್ತು ಸಂಬಂಧಿತ ಅಪಾಯಗಳಾದ ಪ್ರವಾಹ, ಮುಳುಗಡೆ, ಚಂಡಮಾರುತ, ಬಿರುಗಾಳಿ ಇತ್ಯಾದಿಗಳಿಂದ ರಕ್ಷಣೆ ನೀಡುತ್ತದೆ. ಅಗ್ನಿ ವಿಮಾ ಪಾಲಿಸಿಯ ಅಡಿಯಲ್ಲಿ ರಕ್ಷೆ ಪಡೆಯುವ ವಿವಿಧ ಆಸ್ತಿ ವಿಧಗಳೆಂದರೆ ಮನೆ, ಕಚೇರಿಗಳು, ಅಂಗಡಿಗಳು, ಆಸ್ಪತ್ರೆಗಳು, ಕೈಗಾರಿಕೆ/ತಯಾರಿಕಾ ಅಪಾಯಗಳು ಮತ್ತು ಮೆಷಿನ್, ಸ್ವಾವರ, ಸಲಕರಣೆ ಮತ್ತು ಸಾಧನಗಳಂತಹ ಅಂಶಗಳನ್ನು ಒಳಗೊಂಡಿದೆ; ಕಚ್ಚಾ ಪದಾರ್ಥಗಳಂತಹ ಸರತುಗಳು, ಸಂಸ್ಕರಣೆಯಲ್ಲಿರುವ ಪದಾರ್ಥಗಳು, ಕೈಗಾರಿಕಾ ಅಪಾಯಗಳ ಕಾಂಪೌಂಡ್ ಹೊರಗಿನ ಸಂಗ್ರಹಣ ಅಪಾಯಗಳು; ಕೈಗಾರಿಕಾ ಅಪಾಯದ ಕಾಂಪೌಂಡ್ ಹೊರಭಾಗದ ಟ್ಯಾಂಕ್ ಕೃಷಿ/ ಗ್ಯಾಸ್ ಹೋಲ್ಡರ್ ಗಳು ಇತ್ಯಾದಿ.

ಮನೆಮನೆ ಮಾಲೀಕನ ವಿಮೆ ವ್ಯಕ್ತಿಯ ಮನೆಗೆ ಸಂಪೂರ್ಣ ವಿಮಾ ರಕ್ಷೆ ನೀಡುವ ಪ್ಯಾಕೇಜ್ ನೀಡುವುದರಿಂದ ಮುಖ್ಯವಾಗಿರುತ್ತದೆ.

ಅಂತೆಯೇ, ಅಂಗಡಿ ಮಾಲೀಕರ ಪ್ಯಾಕೇಜ್ ಪಾಲಿಸಿಯನ್ನು ಹೆಚ್ಚಿನ ಪ್ರಮಾಣದ ಅಂಗಡಿ ಮಾಲೀಕರ ವಿಮೆ ಮಾಡಿಸಬಹುದಾದ ಅಪಾಯಗಳಿಗೆ ವಿಮೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಅಗ್ನಿ, ಭೂಕಂಪ, ಸಿಡಿಲು, ಪ್ರವಾಹ, ಕಳ್ಳತನ ಇತ್ಯಾದಿಯಂತಹ ವಿವಿಧ ಅಪಘಾತಗಳ ವಿರುದ್ಧ ರಕ್ಷೆ ನೀಡುತ್ತದೆ. ಪಾಲಿಸಿ ಕಟ್ಟಡಗಳು, ಅದರ ವಸ್ತುಗಳು, ಅಂಗಡಿಯಲ್ಲಿಟ್ಟ ಹಣ ಇತ್ಯಾದಿಗಳಿಗೆ ರಕ್ಷೆ ನೀಡುತ್ತದೆ.

c) ಇತರ ವಿಮೆಗಳು

ಪ್ರಯಾಣ ವಿಮೆ

ವ್ಯಾಪಕ ಪ್ರಯಾಣ ವಿಮೆ ಇವುಗಳನ್ನು ನೀಡುತ್ತದೆ:

- ❖ ತುರ್ತು ವೈದ್ಯಕೀಯ ರಕ್ಷೆ
- ❖ ಮುಂಗಾಣಲಾರದ ಕಾರಣಗಳಿಂದ ನಿಮ್ಮ ಪ್ರವಾಸ ರದ್ದಾದರೆ ಅಥವಾ ಕಡಿಮೆ ಮಾಡಿದರೆ ಉಂಟಾಗುವ ನಷ್ಟ ಭರಿಸುತ್ತದೆ
- ❖ ಮರಣ ಮತ್ತು ನ್ಯೂನತೆಯಿಂದ ರಕ್ಷೆ
- ❖ ಸಿಬ್ಬಂದಿ ಹೊಣೆಗಾರಿಕೆ ರಕ್ಷೆ
- ❖ ಲಗೇಜ್ ರಕ್ಷೆ

ಸಮೂಹ ವಿಮೆ

ಇದು ನಿರ್ದಿಷ್ಟ ಸಮೂಹದ ವ್ಯಕ್ತಿಗಳಿಗೆ ರಕ್ಷೆ ನೀಡುತ್ತದೆ, ಉದಾಹರಣೆಗೆ, ಸಮಾಜದ ಸದಸ್ಯರು ಅಥವಾ ವೃತ್ತಿ ಸಂಸ್ಥೆಗಳು, ಅಥವಾ ನಿರ್ದಿಷ್ಟ ಮಾಲೀಕರ ಉದ್ಯೋಗಿಗಳಿಗೆ ರಕ್ಷೆ ನೀಡುತ್ತದೆ.

ಬೆಳೆ ವಿಮೆ

ಇದು ಬರಗಾಲ, ಪ್ರವಾಹ, ಇತರ ಪ್ರಾಕೃತಿಕ ವಿಕೋಪಗಳು ಹಾಗೂ ಕೀಟಗಳ ದಾಳಿ ಇತ್ಯಾದಿಗಳಿಂದ ಬೆಳೆ ನಷ್ಟ ಅಥವಾ ಹಾನಿಯಾದಲ್ಲಿ ರೈತರಿಗೆ ವಿಮಾ ರಕ್ಷೆ ನೀಡುತ್ತದೆ.

ಭಾರತ ಸರ್ಕಾರದ ವಿಮಾ ಯೋಜನೆಗಳ ಉದಾಹರಣೆಗಳು

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿ ಎಂ ಎಸ್ ಬಿ ವೈ)

- ❖ ಇದು 18 ರಿಂದ 70 ವರ್ಷದವರೆಗಿನ ಬ್ಯಾಂಕ್ ಖಾತೆದಾರರಿಗೆ ರೂ 2 ಲಕ್ಷದವರೆಗೆ ಅಪಘಾತ ವಿಮಾ ರಕ್ಷೆ ನೀಡುತ್ತದೆ
- ❖ ಸ್ವಯಂಚಾಲಿತ ಡೆಬಿಟ್ ಸೌಲಭ್ಯದ ಮೂಲಕ ಬ್ಯಾಂಕ್ ಖಾತೆಯಿಂದ ರೂ 12/- ಸ್ಥಿರ ವಾರ್ಷಿಕ ಪ್ರೀಮಿಯಂ ಹಿಡಿಯಲಾಗುತ್ತದೆ.
- ❖ ಒಂದು ಉಳಿತಾಯ ಬ್ಯಾಂಕ್ ಖಾತೆಯ ಮೂಲಕ ಮಾತ್ರ ಯೋಜನೆಗೆ ಸೇರಲು ವ್ಯಕ್ತಿ ಅರ್ಹನಾಗುತ್ತಾನೆ
- ❖ ವಿಮೆ ಅಪಘಾತದಿಂದ ಉಂಟಾಗುವ ಶಾಶ್ವತ ಮತ್ತು ಅಂಶಿಕ ನ್ಯೂನತೆಯಿಂದ ರಕ್ಷೆ ನೀಡುತ್ತದೆ (<https://financialservices.gov.in/insurance-divisions>)

ಪ್ರಧಾನ ಮಂತ್ರಿ ಫನಲು ವಿಮಾ ಯೋಜನೆ (ಪಿ ಎಂ ಎಫ್ ಬಿ ವೈ)

- ❖ ಬೆಳೆ ವಿಮೆ ಯೋಜನೆ ಬೆಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ವಿಮೆಯ ಮೂಲಕ ರಕ್ಷಣೆ ನೀಡುವ ಗುರಿ ಹೊಂದಿದೆ
- ❖ ಯೋಜನೆ ಬರಗಾಲ, ಶುಷ್ಕತೆ, ಪ್ರವಾಹ, ಮುಳುಗಡೆ, ಕೀಟಗಳ ದಾಳಿ ಮತ್ತು ರೋಗಗಳು, ಭೂಕುಸಿತ, ಪ್ರಾಕೃತಿಕ ಅಗ್ನಿ ಅಪಘಾತ ಮತ್ತು ಸಿಡಿಲು, ಅಲಿಲಲ್ಲು ಮಳೆ, ಚಂಡಮಾರುತ, ಬಿರುಗಾಳಿ ಇತ್ಯಾದಿ ಅನೇಕ ಬಾಹ್ಯ ಅಪಾಯಗಳಿಂದ ರೈತರಿಗೆ ರಕ್ಷಣೆ ನೀಡುತ್ತದೆ.
- ❖ ಯೋಜನೆ 14 ದಿನಗಳ ಅವಧಿಯವರೆಗೆ ಕೊಯ್ಲುಪೂರ್ವ ನಷ್ಟವನ್ನು ಭರಿಸುತ್ತದೆ (<https://pmfby.gov.in>)

ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ (ಪಿಎಂಜಿಜಿವಿವೈ)

- ❖ ಇದು 18 ರಿಂದ 50 ವರ್ಷದವರೆಗಿನ ಬ್ಯಾಂಕ್ ಖಾತೆದಾರರಿಗೆ 2 ಲಕ್ಷದವರೆಗೆ ಜೀವವಿಮಾ ರಕ್ಷೆ ನೀಡುತ್ತದೆ (ಉಳಿತಾಯ ಬ್ಯಾಂಕ್ ಖಾತೆ)
- ❖ ಸ್ವಯಂ ಡೆಬಿಟ್ ಸೌಲಭ್ಯದ ಮೂಲಕ ಬ್ಯಾಂಕ್ ಖಾತೆಯಿಂದ ರೂ 330/- ಸ್ಥಿರ ವಾರ್ಷಿಕ ಪ್ರೀಮಿಯಂ ಹಿಡಿಯಲಾಗುತ್ತದೆ.
- ❖ (<https://financialservices.gov.in/insurance-divisions>)

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜಿಎವೈ)- ಆಯುಷ್ಯಾನ್ ಭಾರತ

- ❖ ಇದು ಬಡ, ಹಿಂದುಳಿದ ಗ್ರಾಮೀಣ ಕುಟುಂಬಗಳು ನಗರ ಕಾರ್ಮಿಕ ಕುಟುಂಬಗಳ ಗುರುತಿಸಲಾದ ವೃತ್ತಿ ವರ್ಗಕ್ಕೆ ಸೌಲಭ್ಯ ನೀಡುವ ಗುರಿ ಹೊಂದಿದೆ
- ❖ ಕುಟುಂಬದ ಗಾತ್ರ, ವಯಸ್ಸು ಅಥವಾ ಲಿಂಗದ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.
- ❖ ಆಸ್ಪತ್ರೆಗೆ ದಾಖಲಾದಲ್ಲಿ ಚಿಕಿತ್ಸೆಗಾಗಿ ಕುಟುಂಬ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ (<https://www.pmjay.gov.in>)

ಕ್ಲೈಮ್ ಮಾಡುವುದು

ನಿಮ್ಮ ಬೈಕ್ ಕಳುವಾಗುವುದು ಅಥವಾ ಅಪಘಾತವಾಗುವುದು ಇತ್ಯಾದಿ ವಿಪತ್ತು ಸಂಭವಿಸಿದಾಗ, ಕ್ಲೈಮ್ ಮಾಡುವ ಸಮಯವಾಗಿರುತ್ತದೆ.

ನೀವು ಕ್ಲೈಮ್ ಮಾಡುವಾಗ, ನಿಮ್ಮ ವಿಮಾ ಪಾಲಿಸಿಯ ನಿಯಮಗಳ ಅಡಿಯಲ್ಲಿ ನಿಮಗೆ ಯಾವುದಾದರೂ ನಷ್ಟವಾಗಿದೆಯೇ ಎಂದು ವಿಮಾ ಕಂಪನಿ ನಿಮ್ಮನ್ನು ಅಧಿಕೃತವಾಗಿ ಕೇಳುತ್ತದೆ.

ನಿಮ್ಮ ವಿಮಾ ಬ್ರೋಕರ್, ಏಜೆಂಟ್ ಅಥವಾ ಕಂಪನಿಯನ್ನು ಸಾಧ್ಯವಾದಷ್ಟೂ ಬೇಗ ಸಂಪರ್ಕಿಸಿ. ಏಕೆಂದರೆ ಹೆಚ್ಚಿನ ಕಂಪನಿಗಳು ನಿಮ್ಮ ಕ್ಲೈಮ್ ಸಲ್ಲಿಸಲು ನಿರ್ದಿಷ್ಟ ಸಮಯ ನೀಡಿರುತ್ತವೆ. ಜೊತೆಗೆ ನೀವು ಕ್ಲೈಮ್ ಸಲ್ಲಿಸುವಾಗ ಎಲ್ಲಾ ಪೂರಕ ದಾಖಲಾತಿಗಳನ್ನು ನೀಡಬೇಕೆಂದು ನೆನಪಿಡಿ.


ಮಾದರಿಗಳು 5

ಹೂಡಿಕೆ

ಹೂಡಿಕೆ ಎನ್ನುವುದು ನಿಮ್ಮ ಹಣಕಾಸಿನ ಗುರಿಗಳನ್ನು ಸಂಧಿಸಲು ನೆರವಾಗುವ ಕೊಡುಗೆದಾಯಕ ಚಟುವಟಿಕೆಯಾಗಿದೆ; ಆದರೆ, ಹೂಡಿಕೆ ಎನ್ನುವುದು ಸಂಕೀರ್ಣವಾಗಿದ್ದು ಕೆಲವೊಮ್ಮೆ ಅಪಾಯವನ್ನು ಹೊಂದಿರುತ್ತದೆ. ಸೂಕ್ತ ಅರಿವಿನೊಂದಿಗೆ, ನೀವು ಸಂಕೀರ್ಣತೆಯ ಮಟ್ಟ ಮತ್ತು ನಿಮಗೆ ಆರಾಮದಾಯಕವೆನಿಸುವ ಅಪಾಯದ ಮಟ್ಟವನ್ನು ಆಯ್ಕೆಮಾಡಬಹುದು.



ಪ್ರಮುಖ ಅಂಶಗಳು

ನೀವು ಪ್ರತೀ ಹೂಡಿಕೆ, ರಿಟರ್ನ್, ಅಪಾಯ ಮತ್ತು ಲಿಕ್ವಿಡಿಟಿಯ ಬಗ್ಗೆ ಕನಿಷ್ಠ ಮೂರು ಅಂಶಗಳನ್ನು ತಿಳಿದಿರಬೇಕು.



ರಿಟರ್ನ್ ಎನ್ನುವುದು ಹೂಡಿಕೆಯ ಮೇಲೆ ಹೂಡಿಕೆದಾರನಿಗೆ ಬರುವ ಲಾಭ. ಇದು ಎರಡು ವಿವಿಧ ರೂಪಗಳಲ್ಲಿ ಬರುತ್ತದೆ: ಆದಾಯ ಅಥವಾ ಬಂಡವಾಳ ಲಾಭ

ಅಪಾಯ ಎಂದರೆ ಅನಿಶ್ಚಿತತೆ. ನಿಮ್ಮ ಹೂಡಿಕೆಗಳು ನಿಮಗೆ ಅಧಿಕ ಲಾಭ ತರಬಹುದು ಅಥವಾ ನಿಮ್ಮ ಹಣ ನಷ್ಟವೂ ಆಗಬಹುದು. ಅಪಾಯ ಮತ್ತು ರಿಟರ್ನ್ ಎರಡೂ ಜೊತೆಜೊತೆಯಾಗಿರುತ್ತವೆ, ಎಂದರೆ ನಿಮ್ಮ ಹೂಡಿಕೆಯ ಮೇಲೆ ಹೆಚ್ಚು ರಿಟರ್ನ್ ಇರುವುದರೊಂದಿಗೆ ಹೆಚ್ಚಿನ ಅಪಾಯಕ್ಕೂ ಒಡ್ಡಿಕೊಂಡಿರುವ ಸಾಧ್ಯತೆ ಇರುತ್ತದೆ.


ಲಿಕ್ವಿಡಿಟಿ ಎಂದರೆ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಅಥವಾ ಅದಕ್ಕೆ ಸಮೀಪದಲ್ಲಿ ಹೂಡಿಕೆಯನ್ನು ತ್ವರಿತವಾಗಿ ನಗದೀಕರಿಸುವುದು ಅಥವಾ ಮಾರಾಟ ಮಾಡುವ ಸಾಮರ್ಥ್ಯ. ಇದು ಹೂಡಿಕೆಯ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಪಟ್ಟಿಮಾಡಲಾದ ಸ್ಟಾಕ್ ಗಳು ಮತ್ತು ಸರ್ಕಾರಿ ಬಾಂಡ್ ಗಳು ಲಿಕ್ವಿಡ್ ಆಗಿವೆ, ಏಕೆಂದರೆ, ನೀವು ಅವುಗಳನ್ನು ಸುಲಭವಾಗಿ ಮಾರಾಟ ಮಾಡಬಹುದು

ಹೂಡಿಕೆಯ ಗುರಿಗಳು

ನಿಮ್ಮ ಹೂಡಿಕೆ ಗುರಿಗಳು ನೀವಿರುವ ಜೀವನದ ಹಂತವನ್ನು ಅವಲಂಬಿಸಿರುತ್ತದೆ (ವಿದ್ಯಾರ್ಥಿ, ಉದ್ಯೋಗಿ, ನಿವೃತ್ತ ಇತ್ಯಾದಿ). ನಿಮ್ಮ ಹೂಡಿಕೆ ಗುರಿಗಳು ಇತರ ವ್ಯಕ್ತಿಗಳ ಗುರಿಗಿಂತ ಭಿನ್ನವಾಗಿದ್ದು, ಗುರಿಗಳು ನೀವು ಮುಂದುವರೆಯುವ ಜೀವನವನ್ನು ಅವಲಂಬಿಸಿ ಬದಲಾಗುತ್ತದೆ. ಸಾಮಾನ್ಯವಾಗಿ, ನೀವು ಇದೇ ಸಮಯದಲ್ಲಿ ಅನೇಕ ಗುರಿಗಳನ್ನು ಹೊಂದಿರುತ್ತೀರಿ. ನೀವು ಮೌಲ್ಯದಲ್ಲಿ ದೀರ್ಘಾವಧಿ ಬೆಳವಣಿಗೆಯನ್ನು ಮತ್ತು ತುರ್ತು ಸಮಯದಲ್ಲಿ ಸುಭದ್ರ ಮತ್ತು ಅನುಕೂಲಕರ ಫಂಡ್ ಪಡೆಯಬಹುದು. ಪ್ರತಿಯೊಂದು ಕುಟುಂಬವೂ ವಿವಿಧ ಉದ್ದೇಶಗಳನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ವಿವಿಧ ಹೂಡಿಕೆ ಕೌಶಲ್ಯಗಳ ಅಗತ್ಯವಿದೆ.


ವೈಯಕ್ತಿಕ ಅಂಶಗಳು ಹೂಡಿಕೆಯ ಆಯ್ಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆಂದು ನೋಡುವ ಸುಲಭ ವಿಧಾನವೆಂದರೆ ನಿಮ್ಮ ಜೀವನದ ಹಂತದ ಬಗ್ಗೆ ಆಲೋಚಿಸುವುದು, ನೀವಿರುವ ಜೀವನದ ಹಂತವನ್ನು ಗಮನಿಸುವುದು.

ಹಂತ 1



ನೀವು ಚಿಕ್ಕವಯಸ್ಸಿನವರಾಗಿದ್ದರೆ, ನೀವು ದೀರ್ಘಾವಧಿ ಯೋಜನೆ ಮಾಡುವ ಮೂಲಕ ಹೆಚ್ಚಿನ ಅಪಾಯ ತೆಗೆದುಕೊಳ್ಳಬಹುದು. ನಿಮ್ಮ ಹೂಡಿಕೆಯ ಮೌಲ್ಯ ಕಡಿಮೆಯಾದರೆ, ನೀವು ವಸೂಲಿ ಮಾಡಲು ಸಾಕಷ್ಟು ಸಮಯವಿರುತ್ತದೆ ಮತ್ತು ನಿಮ್ಮ ಹೂಡಿಕೆ ದೀರ್ಘಾವಧಿಯಲ್ಲಿ ಬೆಳೆಯುತ್ತದೆ.

ಹಂತ 2




ನೀವು ಹೊಸದಾಗಿ ಕುಟುಂಬ ಆರಂಭಿಸಿದ್ದರೆ, ನಿಮಗೆ ಭದ್ರತೆ ಬೇಕಾಗಿರುತ್ತದೆ. ನೀವು ಈಗಲೂ ದೀರ್ಘಾವಧಿಗೆ ಯೋಜಿಸಬಹುದು, ಆದರೆ ನಿಮ್ಮ ಹಣದ ಸ್ವಲ್ಪ ಭಾಗ ಅಲ್ಪಾವಧಿ ಉಳಿತಾಯ ಗುರಿಗಳು ಮತ್ತು ತುರ್ತು ಸಂದರ್ಭಗಳಿಗೆ ಲಭ್ಯವಿರಬೇಕು, ಅಥವಾ ಕುಟುಂಬದಂತಹ ಪ್ರಮುಖ ಖರೀದಿಗಳಿಗೆ ಇಡಬೇಕಾಗಿರುತ್ತದೆ.

ಹಂತ 3



ನಿಮ್ಮ ಕುಟುಂಬ ಹೆಚ್ಚು ಸ್ವತಂತ್ರವಾಗಿದ್ದರೆ, ನೀವು ಅಲ್ಪಾವಧಿ ಉಳಿತಾಯದ ಅಗತ್ಯ ಕಡಿಮೆ ಇರುತ್ತದೆ ಹಾಗೂ ನಿಮ್ಮ ನಿವೃತ್ತಿಗೆ ಹೆಚ್ಚು ಉಳಿತಾಯ ಸಾಧ್ಯವಾಗುತ್ತದೆ. ನೀವು ನಿಮ್ಮ ಆದಾಯದ ವರ್ಷಗಳಲ್ಲಿ ಹೂಡಿಕೆಗಳಿಗೆ ನಗದು ಲಭ್ಯದ ಉತ್ಪಾದನೆಯಲ್ಲಿರುತ್ತೀರಿ, ಆದರೆ ನಿಮ್ಮ ಹಣವನ್ನು ಯಾವುದೇ ಅಪಾಯದಲ್ಲಿ ಹೂಡಿಕೆ ಮಾಡಬಾರದು.

ಹಂತ 4




ಒಮ್ಮೆ ನಿಮಗೆ ನಿವೃತ್ತಿಯಾದರೆ, ನೀವು ನಿಯಮಿತವಾದ, ವಿಶ್ವಾಸಾರ್ಹ ಆದಾಯ ನೀಡಲು ನಿಮ್ಮ ಹೂಡಿಕೆಯ ಮೇಲೆ ಅವಲಂಬಿತರಾಗಬೇಕು, ಇದು ನಿಮ್ಮ ಸಾರ್ವಜನಿಕ ಅಥವಾ ಖಾಸಗಿ ಪಿಂಚಣಿಯಂತಹ ಪ್ರಯೋಜನಗಳನ್ನು ಸೇರಿಸಬಹುದು.

ಹಣದುಬ್ಬರ ಮತ್ತು ಹೂಡಿಕೆಯ ಮೇಲೆ ಅದರ ಪರಿಣಾಮ

ಹಣದುಬ್ಬರ ಎನ್ನುವುದು ಸರಕು ಮತ್ತು ಸೇವೆಗಳ ಬೆಲೆ ಹೆಚ್ಚಳದಿಂದ ಉಂಟಾಗುತ್ತದೆ. ಸಮಯ ಕಳೆದಂತೆ, ಸರಕು ಮತ್ತು ಸೇವೆಗಳ ವೆಚ್ಚ ಹೆಚ್ಚಾದಂತೆ, ಸರಕು ಮತ್ತು ಸೇವೆಗಳನ್ನು ಖರೀದಿಸಲು ಹಣದ ಘಟಕದ ಸಾಮರ್ಥ್ಯ ಎಂದರೆ, ಒಂದು ರೂಪಾಯಿ ಅಥವಾ 100 ರೂಪಾಯಿಗೆ ಕುಸಿಯುತ್ತದೆ. ಎಂದರೆ, ಹಣದ ಖರೀದಿಸುವ ಬಲ ಕಡಿಮೆಯಾಗುತ್ತದೆ. ಹಣಕಾಸು ಯೋಜನೆ ಮಾಡುವಾಗ ನಿಮ್ಮ ಹೂಡಿಕೆಗಳ ಮೇಲೆ ಹಣದುಬ್ಬರದ ಪರಿಣಾಮಗಳನ್ನು ಗಮನಿಸುವುದು ಮುಖ್ಯ.

ಹಣದುಬ್ಬರ ನನ್ನ ಹೂಡಿಕೆಯ ನಿರ್ಧಾರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
 ಐದು ವರ್ಷಗಳ ಹಿಂದೆ ರೂ 5/- ಇದ್ದ ವಡಾವಾನ್, ಈಗ ರೂ. 10/- ಆಗಿದೆ. ಬೆಲೆ ಹೆಚ್ಚಳ ಅಧಿಕ ಪ್ರಮಾಣ ಅಥವಾ ಉತ್ತಮ ಗುಣಮಟ್ಟದಿಂದ ಆಗಿರುವುದಿಲ್ಲ, ಆದರೆ ಇದು ಪದಾರ್ಥಗಳ ಬೆಲೆಯ ಮೇಲೆ ಪರಿಣಾಮ ಬೀರಿದ ಹಣದುಬ್ಬರದ ಪರಿಣಾಮವಾಗಿದೆ.

ಹಣದ ಸಮಯದ ಮೌಲ್ಯ: ಸಮಯಕ್ಕೆ ಸಂಬಂಧಿಸಿದಂತೆ ಹಣದ ಮೌಲ್ಯದಲ್ಲಿ ಬದಲಾವಣೆಯಾಗುತ್ತಿದ್ದರೆ ಅದು ಹಣದ ಸಮಯದ ಮೌಲ್ಯದ ಪರಿಕಲ್ಪನೆ ನೀಡುತ್ತದೆ. ಪ್ರಸ್ತುತ ಸಮಯದಲ್ಲಿ ಲಭ್ಯವಿರುವ ಹಣ ಭವಿಷ್ಯದಲ್ಲಿ ಅದರ ಸಂಭಾವ್ಯ ಸಾಮರ್ಥ್ಯದಿಂದ ಅದೇ ಮೊತ್ತ ಹೆಚ್ಚು ಮೌಲ್ಯ ಹೊಂದಬಹುದು.



ವೈವಿಧ್ಯೀಕರಣ ನಿಮ್ಮಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಲು ವೈವಿಧ್ಯತೆ



ಎನ್ನುವುದು ಎಂದಿಗೂ ಉತ್ತಮ ಆಲೋಚನೆಯಲ್ಲ. ನೀವು ಹಣವನ್ನು ವಿವಿಧ ಹೂಡಿಕೆಗಳಲ್ಲಿ ಹಾಕಿದರೆ ಹಾಗೂ ಒಂದು ಅಥವಾ ಎರಡು ಹಣ ಕಳೆದುಕೊಂಡರೆ, ಇತರರು ನಿಮ್ಮ ಹೂಡಿಕೆ ಬ್ಯಾಲೆನ್ಸ್ ಪಡೆಯಬಹುದು. ಇದನ್ನು ವೈವಿಧ್ಯತೆ ಎಂದು ಕರೆಯುತ್ತಾರೆ. ಇದು ಹೂಡಿಕೆ ಮಾಡುವ ನಿಮ್ಮ ಅಪಾಯವನ್ನು ಕಡಿಮೆ ಮಾಡುತ್ತದೆ.

ಭದ್ರತೆ ಮಾರುಕಟ್ಟೆಗಳಲ್ಲಿ ಹೂಡಿಕೆ

ಭದ್ರತೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಲಾಗುತ್ತದೆ: ಈಕ್ವಿಟಿಗಳು ಮತ್ತು ಖಣಗಳು. ಭದ್ರತೆಗಳನ್ನು ಭದ್ರತಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಪ್ರಾಥಮಿಕ ಮಾರುಕಟ್ಟೆ: ಮೊದಲ ಬಾರಿಗೆ ಕಂಪನಿ ನೇರವಾಗಿ ಭದ್ರತೆಗಳನ್ನು ನೀಡುತ್ತದೆ. ಉದಾ: ಐಪಿಓ (ಆರಂಭಿಕ ಸಾರ್ವಜನಿಕ ಕೊಡುಗೆ)
ದ್ವಿತೀಯ ಮಾರುಕಟ್ಟೆ: ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಭದ್ರತೆಯ ಟ್ರೇಡಿಂಗ್ ಉದಾ: ಬಿ ಎಸ್ ಇ, ಎನ್ ಎಸ್ ಇ ಇತ್ಯಾದಿ

ನಿಮ್ಮ ಕ್ಲಯಂಟ್ ಬಗ್ಗೆ ತಿಳಿಯಿರಿ (ಕೆವೈಸಿ): ಎಸ್‌ಇಬಿಐಎಲ್ಲಾ ಭದ್ರತಾ ಮಾರುಕಟ್ಟೆ ಹೂಡಿಕೆಗಳಿಗೆ ಕೆವೈಸಿ (ನಿಮ್ಮ ಕ್ಲಯಂಟ್ ತಿಳಿಯಿರಿ) ಅಗತ್ಯತೆ ಶಿಫಾರಸು ಮಾಡಿದೆ. ಎಸ್‌ಇಬಿಐಎಸ್ ಲೈನ್ ಕೆವೈಸಿ (ಇ-ಕೆವೈಸಿ) ಪೋರ್ಟಾಹಿಸುವ ತಾಂತ್ರಿಕ ಹೊಸತನಗಳ ಬಳಕೆಗೆ ಅನುಮೋದಿಸಿದೆ. ತಂತ್ರಜ್ಞಾನದ ಬಳಕೆ ಮಧ್ಯದಲ್ಲಿ ಕಚೇರಿಗೆ ಭೌತಿಕವಾಗಿ ಭೇಟಿ ನೀಡದೇ ಕೆವೈಸಿ ಪೂರ್ಣಗೊಳಿಸಲು ಹೂಡಿಕೆದಾರರಿಗೆ ಪ್ರೋತ್ಸಾಹಿಸಿದೆ.

ಈಕ್ವಿಟಿ

ಈಕ್ವಿಟಿ ಎನ್ನುವುದು ಕಂಪನಿಯ ಭಾಗವಾಗಿದ್ದು, ಇದನ್ನು ಸ್ಟಾಕ್ ಅಥವಾ ಶೇರು ಎನ್ನಲಾಗುತ್ತದೆ. ನೀವು ಕಂಪನಿಯ ಶೇರು ಖರೀದಿಸಿದರೆ, ಕಂಪನಿಯ ಭಾಗವನ್ನು ಹೊಂದಿದಂತಾಗುತ್ತದೆ ಮತ್ತು ಕಂಪನಿ ಲಾಭ ಮಾಡಿದಾಗ ಲಾಭದ ಪಾಲು ನಿರೀಕ್ಷಿಸಬಹುದಾಗಿದೆ. ಸಾರ್ವತ್ರಿಕ/ಪಟ್ಟಿ ಮಾಡಲಾದ ಕಂಪನಿಗಳಿಗೆ, ಈ ಶೇರುಗಳು ಸ್ಟಾಕ್ ಎಕ್ಸ್ ಚೇಂಜ್ ಮೇಲಿನ ವ್ಯಾಪಾರವಾಗಿದ್ದು, ಇದು ಸ್ಟಾಕ್ ಖರೀದಿ ಹಾಗೂ ಮಾರಾಟವನ್ನು ಪ್ರೋತ್ಸಾಹಿಸುವ ಮೂಲಕ, ಮಾರುಕಟ್ಟೆ ಸ್ಥಳ ನೀಡುತ್ತದೆ. ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿಯಾಗಿದ್ದು, ಇತರ ಹೂಡಿಕೆಗಳಿಗಿಂತ ಹೆಚ್ಚಿನ ಸಮಯ ಅಗತ್ಯವಿದೆ.

ಖಣ ಭದ್ರತೆಗಳು

ಖಣ ಭದ್ರತೆಗಳೆಂದರೆ ಬಾಂಡ್, ಡಿಬೆಂಚರ್, ಪ್ರಾಮಿಸರಿ ನೋಟ್ಸ್ ಇತ್ಯಾದಿಯಂತಹ ಸಾಧನಗಳಾಗಿವೆ. ನಿರ್ದಿಷ್ಟ ಹಣದೊಂದಿಗೆ, ಪೂರ್ಣಾವಧಿ ದಿನಾಂಕ ಮತ್ತು ಸಾಮಾನ್ಯವಾಗಿ ನಿರ್ದಿಷ್ಟ ಬಡ್ಡಿದರ ಇರುತ್ತದೆ. ಇವು ಈಕ್ವಿಟಿಗಿಂತ ಕಡಿಮೆ ಅಪಾಯ ಹೊಂದಿರುತ್ತದೆ. ಕಂಪನಿ ಅಥವಾ ಸರ್ಕಾರಿ ಏಜೆನ್ಸಿ ಸಾಲ ತೆಗೆದುಕೊಳ್ಳಲು ನಿರ್ಧರಿಸಿದರೆ, ಎರಡು ಆಯ್ಕೆಗಳಿರುತ್ತವೆ. ಮೊದಲನೆಯದಾಗಿ, ಬ್ಯಾಂಕ್ ನಿಂದ ಹಣ ಸಾಲ ಪಡೆಯುವುದು, ಎರಡನೆಯದಾಗಿ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಗೆ ಸಾಲ ನೀಡುವುದು. ಇದನ್ನು ಖಣ ನೀಡುವಿಕೆ ಎಂದು ಸೂಚಿಸಲಾಗುತ್ತದೆ.

ಮ್ಯೂಚುಯಲ್ ಫಂಡ್ ಗಳು

ಮ್ಯೂಚುಯಲ್ ಫಂಡ್ ಎನ್ನುವುದು ಸ್ಟಾಕ್, ಬಾಂಡ್ ಗಳು, ಅಲ್ಪಾವಧಿ ಹಣ ಮಾರುಕಟ್ಟೆ ಸಾಧನಗಳು, ಇತರ ಭದ್ರತೆಗಳು ಅಥವಾ ಚರಾಸ್ತಿಗಳು ಅಥವಾ ಇವೆರಡೂ ಹೂಡಿಕೆಗಳ ಕೆಲವು ಸಂಯೋಜನೆಗಳಿಂದ ಹಣ ಒಟ್ಟುಗೂಡಿಸುತ್ತದೆ. ಸಂಯೋಜಿತ ಹೋಲ್ಡಿಂಗ್ಸ್ ನ ಮ್ಯೂಚುಯಲ್ ಫಂಡ್ ಗಳು ಅದರದೇ ಆದ ಫೋರ್ಟ್ ಫೋಲಿಯೋ ಹೊಂದಿರುತ್ತವೆ. ಪ್ರತಿಯೊಂದು ಘಟಕವೂ ಫಂಡ್ ಹೋಲ್ಡಿಂಗ್ಸ್ ಮತ್ತು ಆ ಉತ್ಪಾದಿಸಲಾದ ಹೋಲ್ಡಿಂಗ್ಸ್ ಆದಾಯದ ಹೂಡಿಕೆದಾರರ ಮಾಲೀಕತ್ವದ ಭಾಗವನ್ನು ಪ್ರತಿನಿಧಿಸುತ್ತದೆ.

ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ ಐ ಪಿ): ನಿರ್ದಿಷ್ಟ ಅಂತರದ ಸಮಯದಲ್ಲಿ ಸ್ಥಿರ ಮೊತ್ತವನ್ನು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ, ಅದನ್ನು ಎಸ್ ಐ ಪಿ ಎಂದು ಕರೆಯಲಾಗುತ್ತದೆ, ಇದೀಗ ಹೆಚ್ಚು ಸುದ್ದಿಯಲ್ಲಿರುವ ಭವಿಷ್ಯದ ಹೂಡಿಕೆ ಯೋಜನೆಯಾಗುತ್ತಿದೆ

ಈಕ್ವಿಟಿ ಸಂಪರ್ಕಿತ ಉಳಿತಾಯ ಯೋಜನೆಗಳು (ಇ ಎಲ್ ಎಸ್ ಎಸ್): ಈ ಮ್ಯೂಚುಯಲ್ ಫಂಡ್ ಹೂಡಿಕೆ ಯೋಜನೆಗಳು ನೀವು ಆದಾಯ ತೆರಿಗೆ ಉಳಿಸಲು ನೆರವಾಗುತ್ತದೆ (ಇದು ತೆರಿಗೆ ಪಾವತಿಸುವ ವ್ಯಕ್ತಿ ನಿರ್ದಿಷ್ಟ ಭದ್ರತೆಗಳಲ್ಲಿ ರೂ 1.5 ಲಕ್ಷದವರೆಗೆ ಹೂಡಿಕೆ ಮಾಡಲು ಮತ್ತು ಅವರ ತೆರಿಗೆಯುಕ್ತ ಆದಾಯದಿಂದ ಹಿಡಿಯುವಿಕೆಯಾಗಿ ಕ್ಲೈಮ್ ಮಾಡಲು ಅನುಮತಿಸುತ್ತದೆ).
ಗೋಲ್ಡ್ ಇಟಿಎಫ್: ಗೋಲ್ಡ್ ಇಟಿಎಫ್ ಅಥವಾ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಎನ್ನುವುದು ಚಿನ್ನದಂತಹ ಚರಾಸ್ತಿಯಲ್ಲಿ ಹೂಡಿಕೆ ಮಾಡುವ ಸರಕು ಆಧಾರಿತ ಮ್ಯೂಚುಯಲ್ ಫಂಡ್ ಆಗಿದೆ. ಈ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ಸ್ ವೈಯಕ್ತಿಕ ಸ್ಟಾಕ್ ನಂತರ ಕಾರ್ಯ ನಿರ್ವಹಿಸುತ್ತದೆ ಮತ್ತು ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಇದೇ ರೀತಿ ಟ್ರೇಡ್ ಗೆ ಒಳಪಡುತ್ತದೆ.

ಸವರನ್ ಗೋಲ್ಡ್ ಬಾಂಡ್ (ಎಸ್ ಜಿ ಬಿ):

ಇವು ಚಿನ್ನದ ಗ್ರಾಂಗಳಲ್ಲಿ ಹೆಸರಿಸಲಾಗುವ ಸರ್ಕಾರದ ಭದ್ರತೆಯಾಗಿದೆ. ಇವು ಭೌತಿಕ ಚಿನ್ನದ ಮಾಲೀಕತ್ವಕ್ಕೆ ಪರ್ಯಾಯವಾಗಿದೆ. ಹೂಡಿಕೆದಾರರು ನಗದಿನಲ್ಲಿ ಬೆಲೆ ಪಾವತಿಸಬೇಕು ಹಾಗೂ ಪೂರ್ಣಾವಧಿಯಲ್ಲಿ ಬಾಂಡ್ ಅನ್ನು ನಗದಿಗೆ ಮರಳಿಸಬೇಕು. ಬಾಂಡ್ ಅನ್ನು ಭಾರತ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡುತ್ತದೆ.

ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ (ಆರ್ ಇಐಟಿ):

ಆರ್ ಇಐಟಿ ಗಳು ರಿಯಲ್ ಎಸ್ಟೇಟ್ ವಲಯದ ಸ್ವಂತ ಮಾಲೀಕತ್ವದ ಸಂಸ್ಥೆಗಳಾಗಿದ್ದು ಅವುಗಳ ಅಭಿವೃದ್ಧಿಗೆ ಹಣಕಾಸು ನೀಡುತ್ತದೆ. ಇದು ಹೂಡಿಕೆದಾರರು ರಿಯಲ್ ಎಸ್ಟೇಟ್ ಹೂಡಿಕೆಗಳಿಂದ ಲಾಭಾಂಶ ಗಳಿಸಲು ಪ್ರೋತ್ಸಾಹಿಸುತ್ತದೆ- ನೀವು ಯಾವುದೇ ಆಸ್ತಿ ಖರೀದಿಸದೇ, ನಿರ್ವಹಿಸದೇ, ಅಥವಾ ಹಣಕಾಸು ನೀಡದೇ ಲಾಭ ಗಳಿಸಬಹುದು.


ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ

- > ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್ ಎಸ್ ಸಿ)
- > ಪೋಸ್ಟ್ ಆಫೀಸ್ ಉಳಿತಾಯ/ಆರ್ ಡಿ ಖಾತೆ
- > ಸಾರ್ವತ್ರಿಕ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
- > ಕಿಸಾನ್ ವಿಕಾಸ ಪತ್ರ (ಕವಿಪಿ)
- > ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್)
 - ❖ ಈ ಯೋಜನೆಗಳನ್ನು ಸುರಕ್ಷಿತ ಮತ್ತು ಸ್ಥಿರ ಆದಾಯಗಳಿಗೆ ಹೂಡಿಕೆದಾರರಿಗೆ ಶಿಫಾರಸು ಮಾಡಲಾಗುತ್ತದೆ.
 - ❖ ಈ ಯೋಜನೆಗಳ ಬಡ್ಡಿದರವನ್ನು ಹಣಕಾಸು ಸಚಿವಾಲಯದ ಅನುಮೋದನೆಯೊಂದಿಗೆ ತ್ಯಮಾಸಿಕ ಆಧಾರದಲ್ಲಿ ಸೂಚಿಸಲಾಗುತ್ತದೆ.
 - ❖ ಪೋಸ್ಟ್ ಆಫೀಸ್ ಯೋಜನೆ ಹೂಡಿಕೆ ಮಾಡಲಾದ ಸಂಪೂರ್ಣ ಮೊತ್ತದ ಮೇಲೆ ಸವರನ್ ಗ್ಯಾರಂಟಿ ನೀಡುತ್ತದೆ. ಆದ್ದರಿಂದ ಇದನ್ನು ಅತ್ಯಧಿಕ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ.
 - ❖ ಹೆಚ್ಚಿನ ಮಾಹಿತಿಗಾಗಿ, ಲಿಂಕ್ ನೋಡಿ <https://www.indiapost.gov.in/Financial/pages/content/post-office-saving-schemes.aspx>

ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ)
 ಎಸ್ ಎಸ್ ವೈ ಎನ್ನುವುದು ಹೆಣ್ಣುಮಗುವಿನ ಪ್ರಯೋಜನಕ್ಕಾಗಿ ಸರ್ಕಾರದಿಂದ ಬೆಂಬಲಿಸಲ್ಪಟ್ಟ ಉಳಿತಾಯ ಯೋಜನೆಯಾಗಿದೆ. ಇದನ್ನು 10 ವರ್ಷಕ್ಕಿಂತ ಕೆಳಗಿನ ಹೆಣ್ಣುಮಗುವನ್ನು ಹೊಂದಿರುವ ಪೋಷಕರು ತೆರೆಯಬಹುದು. ಪೋಷಕರು ಹುಡುಗಿಯರಿಗಾಗಿ ಇಂತಹ ಎರಡು ಖಾತೆಗಳನ್ನು ತೆರೆಯಬಹುದು (ಇಬ್ಬರಿಗಿಂತ ಹೆಚ್ಚು ಹೆಣ್ಣುಮಕ್ಕಳನ್ನು ಹೊಂದಿದ್ದರೆ ಮೂರು/ನಾಲ್ಕು ಇತ್ಯಾದಿ ಖಾತೆಗಳನ್ನು ತೆರೆಯುವಂತಿಲ್ಲ). ಈ ಖಾತೆಗಳು 21 ವರ್ಷದ ಅವಧಿ ಹೊಂದಿರುತ್ತದೆ ಅಥವಾ 18 ನೇ ವಯಸ್ಸಿನ ನಂತರ ಹುಡುಗಿಯ ವಿವಾಹದವರೆಗೆ ಚಾಲ್ತಿಯಲ್ಲಿರುತ್ತದೆ.

ಪೂರ್ಣ ಮತ್ತು ಉತ್ತಮದ ವೃತ್ತಿ ಜೀವನದ ನಂತರ, ನೀವು ಆರೋಗ್ಯಕರವಾದ, ಸಕ್ರಿಯ ಹಾಗೂ ಸುಭದ್ರ ನಿವೃತ್ತಿಯನ್ನು ಎದುರು ನೋಡುತ್ತೀರಿ. ನೀವು ನಿಮ್ಮ ಹಿರಿತನದ ವರ್ಷಕ್ಕೆ ಮೊದಲೇ ನಿವೃತ್ತರಾಗಿ ಅಥವಾ ಉತ್ತಮವಾಗಿ ಕೆಲಸ ಮಾಡಿ, ನಿಮ್ಮ ನಂತರದ ಜೀವನದಲ್ಲಿ ಆರ್ಥಿಕವಾಗಿ ಸುಭದ್ರವಾಗಿರಲು ನೀವು ಬಯಸುತ್ತೀರಿ. ನಿಮ್ಮ ನಿವೃತ್ತಿಗೆ ನಿಮ್ಮ ಬಳಿ ಸಾಕಷ್ಟು ಹಣವಿದೆಯೇ? ನೀವು ಹೆಚ್ಚಿನ ಭಾರತೀಯರಂತೆ, ನಿಮ್ಮ ಹರೆಯ ಮತ್ತು ಮಧ್ಯವಯಸ್ಸು ನಿಮ್ಮ ಸಮಯ ಹಾಗೂ ಆರ್ಥಿಕತೆಯನ್ನು ಕೇಳುವ ಅಸಂಖ್ಯಾತ ಬೇಡಿಕೆಗಳಿಂದ ತುಂಬಿರುತ್ತದೆ; ಮಕ್ಕಳನ್ನು ಬೆಳೆಸುವುದು, ಮನೆ ಖರೀದಿಸುವುದು ಮತ್ತು ನಿರ್ವಹಿಸುವುದು, ಹಬ್ಬಗಳನ್ನು ಆನಂದಿಸುವುದೂ ಸೇರಿರುತ್ತದೆ. ನೀವು ನಿವೃತ್ತಿಯ ಬಗ್ಗೆ ಯೋಚಿಸಲೂ ಆಗದಷ್ಟು ಕೆಲಸದಲ್ಲಿ ತೊಡಗಿರುತ್ತೀರಿ. ಅಥವಾ ನಂತರಕ್ಕಾಗಿ ಹಣವನ್ನು ಎತ್ತಿಡಲು ಅತ್ಯಂತ ಕಷ್ಟಪಡುತ್ತೀರಿ.


ನಿವೃತ್ತಿ ಯೋಜನೆಗಾಗಿ ನೆನಪಿನಲ್ಲಿಡಬೇಕಾದ ಅಂಶಗಳು



ಹಣದಿಲ್ಲದ ಎನ್ನುವುದು ಬಳಕೆದಾರರ ಸರಕು ಮತ್ತು ಸೇವೆಗಳ ವೆಚ್ಚದಲ್ಲಿನ ಏರಿಕೆಯಾಗಿದೆ. ಇದು ನಿಮ್ಮ ನಿವೃತ್ತಿಯ ಮೇಲೆ ಎರಡು ರೀತಿಗಳಲ್ಲಿ ಪರಿಣಾಮ ಬೀರುತ್ತದೆ. ಮೊದಲನೆಯದಾಗಿ ನೀವು ಖರೀದಿಸುವ ಸರಕಿನ ಬೆಲೆ ಹೆಚ್ಚಾಗುತ್ತದೆ ಎಂದರೆ ನೀವು ಇಲ್ಲಿಯವರೆಗೆ ಖರೀದಿಸುತ್ತಿದ್ದ ವಸ್ತುವಿನ ಬೆಲೆಗೆ ನೀವೀಗ ಹೆಚ್ಚು ಬೆಲೆ ನೀಡಬೇಕಾಗುತ್ತದೆ. ಎರಡನೆಯದಾಗಿ, ಹಣದಿಲ್ಲದಿಂದ ನಿಮ್ಮ ನಿವೃತ್ತಿಯ ಉಳಿತಾಯ ಮೌಲ್ಯ ಕಳೆದುಕೊಳ್ಳುತ್ತದೆ. ದೀರ್ಘಕಾಲ ಜೀವಿಸುವ ಸಾಧ್ಯತೆಯನ್ನು (ನಿರೀಕ್ಷಿತ ಜೀವಿತಾವಧಿ) ಪರಿಗಣಿಸಲಾಗುತ್ತದೆ. 60 ರಲ್ಲಿ ಜೀವಿತಾವಧಿ ನಿರೀಕ್ಷೆ ಹೆಚ್ಚಾಗುತ್ತದೆ, ಆದ್ದರಿಂದ ನಿವೃತ್ತಿಯ ನಂತರದ ಜೀವನದ ಕಾಳಜಿಗೆ ಹೆಚ್ಚು ಸೌಲಭ್ಯ ಅಗತ್ಯವಿದ್ದು, ಪ್ರಸ್ತುತ ಜೀವನದ ಗುಣಮಟ್ಟವನ್ನೇ ನಿರ್ವಹಿಸಬೇಕಾಗುತ್ತದೆ. ಇವೆಲ್ಲವನ್ನೂ ನಿಮ್ಮ ನಿವೃತ್ತಿ ಫಂಡ್ ರಚಿಸುವಾಗ ನೀವು ಪರಿಗಣಿಸಬೇಕಾಗುತ್ತದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ

ಎನ್ ಪಿ ಎಸ್ ಎನ್ನುವುದು ಭಾರತ ಸರ್ಕಾರದಿಂದ ಪರಿಚಯಿಸಲಾದ ನಿವೃತ್ತಿ ಯೋಜನೆಯ ಕೊಡುಗೆಯಾಗಿದ್ದು, ಇದನ್ನು ಜನರಿಗೆ ಆದಾಯದ ನಿಯಮಿತ ಮೂಲ ಇಲ್ಲದಿರುವಾಗ ವಯಸ್ಸಾದ ಸಮಯದಲ್ಲಿ ಅವರಿಗೆ ಆರ್ಥಿಕ ಭದ್ರತೆ ಮತ್ತು ಸ್ಥಿರತೆ ನೀಡಲು ಪಿ ಎಫ್ ಆರ್ ಡಿ ಎ ನಿಯಂತ್ರಿಸುತ್ತದೆ. ಯೋಜನೆ ಸ್ವಯಂಪ್ರೇರಿತವಾಗಿದ್ದು 18 ರಿಂದ 65 ವರ್ಷದವರೆಗೆ ದೇಶದ ಎಲ್ಲಾ ನಾಗರಿಕರಿಗೂ ಮುಕ್ತವಾಗಿದೆ. ಎನ್ ಪಿ ಎಸ್ ಗೆ ಚಂದಾದಾರರಾಗುವ ಮೂಲಕ ನೀವು ನಿಮ್ಮ ಉದ್ಯೋಗ ಜೀವನದಲ್ಲಿ ವ್ಯವಸ್ಥಿತವಾಗಿ ಉಳಿತಾಯ ಮಾಡಲು ಮತ್ತು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ವರ್ಷಕ್ಕೆ ಕನಿಷ್ಠ ರೂ 500 ಹೂಡಿಕೆ ಯೋಜನೆಗೆ ಚಂದಾದಾರರಾಗಲು ಅಗತ್ಯ. ನೀವು ನಿವೃತ್ತಿಯಾದಾಗ, ಸಾಮಾನ್ಯವಾಗಿ 60 ನೇ ವಯಸ್ಸಿನ ನಂತರ, ನಿಮ್ಮ ಹಣದ ಭಾಗವನ್ನು ಒಟ್ಟಿಗೆ ಪಡೆಯುತ್ತೀರಿ ಮತ್ತು ಮಾಸಿಕ ಆಧಾರದಲ್ಲಿ ಪಿಂಚಣಿ ನೀಡಲು ನಿಮ್ಮ ಆಯ್ಕೆಯ ಯಾವುದೇ ವಾರ್ಷಿಕ ಯೋಜನೆಯಲ್ಲಿ ಉಳಿದ ಹಣ ಹೂಡಿಕೆ ಮಾಡಬಹುದು. ಎನ್ ಪಿ ಎಸ್ ನಲ್ಲಿ ನಿಮ್ಮ ಹೂಡಿಕೆ, ನಿರ್ದಿಷ್ಟ ಮಿತಿಯವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ.



ಎನ್ ಪಿ ಎಸ್ ಈಕ್ವಿಟಿ, ಕಾರ್ಪೊರೇಟ್ ಖುಣ, ಸರ್ಕಾರಿ ಭದ್ರತೆಗಳು ಮತ್ತು ಪರ್ಯಾಯ ಹೂಡಿಕೆ ವರ್ಗಗಳಂತಹ ವಿವಿಧ ಚರಾಸ್ತಿ ವರ್ಗಗಳ ಸಂಯೋಜನೆಯನ್ನು ನೀಡುತ್ತದೆ. ಈ ಮೂಲಕ, ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ವಿಭಜಿಸಬಹುದು. ಹೂಡಿಕೆಗಳು ಮತ್ತು ಚರಾಸ್ತಿ ನೀಡಿಕೆಯ ಬಗ್ಗೆ ಸೀಮಿತ ಅರಿವು ಮತ್ತು ತಿಳುವಳಿಕೆ ಹೊಂದಿರುವ ಚಂದಾದಾರರು, ಮೂರು ಜೀವಿತಾವಧಿ ಅವತನ ನಿಧಿಯಲ್ಲಿ ಯಾವುದಾದರೂ ಒಂದನ್ನು ಆಯ್ಕೆಮಾಡಬಹುದಾಗಿದ್ದು (ಸಂಪ್ರದಾಯವಾದಿ, ಸಾಧಾರಣ ಮತ್ತು ಆಕ್ರಮಣಕಾರಿ) ಇದು ಚಂದಾದಾರರ ವಯಸ್ಸನ್ನು ಆಧರಿಸಿ, ಪೂರ್ವ-ನಿರ್ಧಾರಿತ ವಿಧಾನದಲ್ಲಿ ಚರಾಸ್ತಿ ವರ್ಗದಾದ್ಯಂತ ವಿತರಿಸುವ ಮೂಲಕ ಸ್ವಯಂಚಾಲಿತ ವ್ಯವಸ್ಥಿತ ನೀಡುತ್ತದೆ.

- ಕೆಳಗಿನ 3 ಸ್ಥಿತಿಗಳಲ್ಲಿ ಎನ್ ಪಿ ಎಸ್ ನಿಂದ ನಿರ್ಗಮಿಸಲು ಅನುಮತಿಸಲಾಗುತ್ತದೆ:
- i) ಎನ್ ಪಿ ಎಸ್ ಚಂದಾದಾರರ ನಿವೃತ್ತಿ
 - ii) ಅವಧಿಪೂರ್ವ ನಿರ್ಗಮನ
 - iii) ಎನ್ ಪಿ ಎಸ್ ಚಂದಾದಾರ ಮರಣಿಸಿದಲ್ಲಿ

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ, <https://www.pfrda.org.in>

ಅಟಲ್ ಪಿಂಚಣಿ ಯೋಜನೆ (ಎಪಿವೈ)



ಭಾರತ ಸರ್ಕಾರ ಅಪವ್ಯಸ್ಥಿತ ಮತ್ತು ಕಾರ್ಯನಿರತ ಬಡವರು ವಯಸ್ಸಾದಾಗ ಆದಾಯ ಭದ್ರತೆಗಾಗಿ ಗಮನ ಹರಿಸಿದ್ದು, ಅವರ ನಿವೃತ್ತಿಗೆ ಉಳಿತಾಯ ಮಾಡಲು ಅವರನ್ನು ಪ್ರೋತ್ಸಾಹಿಸುವ ಮತ್ತು ಸಬಲೀಕರಿಸುವ ಉದ್ದೇಶ ಹೊಂದಿದೆ. 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕ 60 ವರ್ಷದ ನಂತರ ತಿಂಗಳಿಗೆ ಕನಿಷ್ಠ ರೂ 1000 ದಿಂದ 5000 ದವರೆಗೆ ನಿಶ್ಚಿತ ಪಿಂಚಣಿ ಪಡೆಯಲು ಎಪಿವೈ ಸೇರಬಹುದು. ಎಪಿವೈ ಸೇರಲು ನೀವು ಉಳಿತಾಯ ಬ್ಯಾಂಕ್ ಖಾತೆ ಹೊಂದಿರಬೇಕು. ಈ ಯೋಜನೆಗೆ ರೂ 1000 ಪಿಂಚಣಿ ಪಡೆಯಲು 18 ನೇ ವಯಸ್ಸಿನಲ್ಲಿ ರೂ 42 ರಷ್ಟು ಕಡಿಮೆ ಹಣ ನೀಡಬೇಕು. ವಯಸ್ಸಾಗುತ್ತಿದ್ದಂತೆ ಕೊಡುಗೆ ಹೆಚ್ಚಾಗುವುದರಿಂದ, ಇದು ಆರಂಭಿಕ ವಯಸ್ಸಿನಲ್ಲಿ ಯೋಜನೆಗೆ ಸೇರುವುದು ಯಾವಾಗಲೂ ಪ್ರಯೋಜನಕಾರಿಯಾಗಿದೆ.

ನೀವು ಎಪಿವೈಗೆ ಸೇರ್ಪಡೆಗೊಂಡಾಗ, ವೃದ್ಧಾಪ್ಯದಲ್ಲಿ, ಈ ಯೋಜನೆಯು 60 ವರ್ಷ ವಯಸ್ಸನ್ನು ತಲುಪುವಲ್ಲಿ ಮೂರುಪಟ್ಟು ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳುತ್ತೀರಿ. ಮಾಸಿಕ ಪಿಂಚಣಿ ಚಂದಾದಾರರಿಗೆ ಅವನ / ಅವಳ ಜೀವಿತಾವಧಿಯಲ್ಲಿ ಲಭ್ಯವಿರುತ್ತದೆ, ಮತ್ತು ಚಂದಾದಾರರ ನಿಧನದ ನಂತರ, ಚಂದಾದಾರರ ಸಂಗಾತಿಗೆ ಅದೇ ಪ್ರಮಾಣದ ಪಿಂಚಣಿ ನೀಡಲಾಗುತ್ತದೆ ಮತ್ತು ಚಂದಾದಾರ ಹಾಗೂ ಸಂಗಾತಿಯ ಮರಣದ ನಂತರ, ಪಿಂಚಣಿಯ ಒಟ್ಟು ಹಣ, ಚಂದಾದಾರರ 60 ನೇ ವಯಸ್ಸಿನಲ್ಲಿ ಸಂಗ್ರಹವಾದಂತೆ, ಚಂದಾದಾರರ ನಾಮಿನಿಗೆ ಹಿಂತಿರುಗಿಸಲಾಗುತ್ತದೆ. ಚಂದಾದಾರ ಅವಧಿಪೂರ್ವದಲ್ಲಿ ಮರಣಿಸಿದರೆ (60 ನೇ ವಯಸ್ಸಿಗೆ ಮೊದಲು ಮರಣ ಹೊಂದಿದರೆ), ಚಂದಾದಾರರ ಸಂಗಾತಿ ಚಂದಾದಾರ ಎಪಿವೈ ಖಾತೆಗೆ ಕೊಡುಗೆ ನೀಡುವುದನ್ನು ಮುಂದುವರೆಸಬಹುದು ಅಥವಾ ಎಪಿವೈ ಖಾತೆಯಲ್ಲಿ ಸಂಗ್ರಹವಾಗಿರುವ ಹಣ ಹಿಂತೆಗೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ, <https://www.pfrda.org.in>

ವಿವಿಧ ಉದ್ದೇಶಿತ ಗುಂಪುಗಳಿಗೆ ಪಿಂಚಣಿ ಯೋಜನೆಗಳು

ಭಾರತ ಸರ್ಕಾರ ಅವ್ಯವಸ್ಥಿತ ಕಾರ್ಮಿಕರು, ರೀಟೇಲ್ ಗಳು ಮತ್ತು ವ್ಯಾಪಾರಿಗಳಿಗೆ (ಸ್ವ-ಉದ್ಯೋಗಿ ಕಾರ್ಮಿಕರು) ಮತ್ತು ಭೂಹಿಡುವಳಿಯ ಸಣ್ಣ ಹಾಗೂ ಮಾರ್ಜಿನಲ್ ರೈತರಂತಹ ವಿವಿಧ ಉದ್ದೇಶಿತ ಗುಂಪುಗಳಿಗೆ ಪಿಂಚಣಿ ಯೋಜನೆ ಆರಂಭಿಸಿದೆ.

i) ಪ್ರಧಾನ ಮಂತ್ರಿ ಶ್ರಮ ಯೋಜನೆ ಮಾನ್-ಧನ (ಪಿಎಂ-ಎನ್ ವೈಎಂ) ಯೋಜನೆ



ಇದು ಸ್ವಯಂಪ್ರೇರಿತವಾಗಿದ್ದು, ಅವ್ಯವಸ್ಥಿತ ಕಾರ್ಮಿಕರಿಗೆ ಹಿರಿಯ ವಯಸ್ಸಿನಲ್ಲಿ ರಕ್ಷಣೆ ನೀಡುವ ಕೊಡುಗೆದಾಯಕ ಪಿಂಚಣಿ ಯೋಜನೆಯಾಗಿದೆ.

ಅವ್ಯವಸ್ಥಿತ ಕಾರ್ಮಿಕರು ಹೆಚ್ಚಾಗಿ ಮನೆ ಆಧಾರಿತ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರು, ಕೂಲಿ, ಇಟ್ಟಿಗೆ ಕಾರ್ಖಾನೆ ಕಾರ್ಮಿಕರು, ಚಮ್ಮಾರರು, ಚಂದಿ ಆಯುವವರು, ಮನೆ ಕೆಲಸದವರು, ವಾಷರ್ ಮನ್, ರಿಕ್ಷಾ ಎಳೆಯುವವರು, ಭೂಮಿ ಇಲ್ಲದ ಕಾರ್ಮಿಕರು, ಸ್ವಂತ ಖಾತೆ ಹೊಂದಿಲ್ಲದ ಕಾರ್ಮಿಕರು, ಕೃಷಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮ ಕಾರ್ಮಿಕರು, ಶ್ರವ್ಯ-ದೃಶ್ಯ ಕಾರ್ಮಿಕರು ಹಾಗೂ ಇತರ ವೃತ್ತಿಯಲ್ಲಿರುವವರನ್ನು ಒಳಗೊಂಡಿದ್ದು, ಇವರ ಮಾಸಿಕ ಆದಾಯ ರೂ. 15,000/- ಕ್ಕಿಂತ ಕಡಿಮೆ ಇರುತ್ತದೆ ಹಾಗೂ 18-40 ವಯೋಮಾನದವರಾಗಿರುತ್ತಾರೆ.

ಪಿಎಂ-ಎನ್ ವೈ ಎಂ ನ ಚಂದಾದಾರಿಕೆಯ ಪ್ರಯೋಜನಗಳು ಹೀಗಿವೆ:

- (i) ಕನಿಷ್ಠ ನಿಶ್ಚಿತ ಪಿಂಚಣಿ: ಪಿಎಂ-ಎನ್ ವೈ ಎಂ ಅಡಿಯಲ್ಲಿ ಪ್ರತಿಯೊಬ್ಬ ಚಂದಾದಾರನೂ 60 ನೇ ವಯಸ್ಸಿನ ನಂತರ ತಿಂಗಳಿಗೆ ಕನಿಷ್ಠ ನಿಶ್ಚಿತ ಪಿಂಚಣಿ ರೂ 3000/- ಪಡೆಯುತ್ತಾನೆ
- (ii) ಕುಟುಂಬ ಪಿಂಚಣಿ: ಪಿಂಚಣಿ ರಸೀದಿಯ ಸಮಯದಲ್ಲಿ, ಚಂದಾದಾರ ಮರಣ ಹೊಂದಿದಲ್ಲಿ, ಫಲಾನುಭವಿಯ ಸಂಗಾತಿ ಕುಟುಂಬ ಪಿಂಚಣಿಯಾಗಿ ಫಲಾನುಭವಿ ಸ್ವೀಕರಿಸುವ 50% ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬ ಪಿಂಚಣಿ ಕೇವಲ ಸಂಗಾತಿಗೆ ಮಾತ್ರ ಅನ್ವಯವಾಗುತ್ತದೆ
- (iii) ನಿರ್ಗಮನ ಮತ್ತು ಹಿಂತೆಗೆತ: ನಿಯಮಿತ ಕೊಡುಗೆ ನೀಡಿದ ಫಲಾನುಭವಿ ಯಾವುದೇ ಕಾರಣದಿಂದ ಮರಣಿಸಿದಲ್ಲಿ (60 ನೇ ವಯಸ್ಸಿಗೆ ಮೊದಲು), ಆತ/ಆಕೆಯ ಸಂಗಾತಿ ನಿಯಮಿತ ಕೊಡುಗೆಯ ಪಾವತಿಯನ್ನು ಪೂರಕವಾಗಿ ಪಾವತಿಸಿ ಯೋಜನೆ ಮುಂದುವರೆಸಬಹುದು ಅಥವಾ ನಿರ್ಗಮನ ಮತ್ತು ಹಿಂತೆಗೆತದ ಸೌಲಭ್ಯಗಳಿಗೆ ಅನುಗುಣವಾಗಿ ಯೋಜನೆಯಿಂದ ನಿರ್ಗಮಿಸಬಹುದು.

ii) ಪಿ ಎಂ ಎಲ್ ವೈ ಎಂ ವೈ (ಪ್ರಧಾನ ಮಂತ್ರಿ ಲಭ್ಯ ವ್ಯಾಪಾರಿ ಮಾನ್-ಧನ ಯೋಜನೆ)

ಈ ಪಿಂಚಣಿ ಯೋಜನೆ ರೀಟೇಲ್ ಗಳು ಮತ್ತು ವ್ಯಾಪಾರಿಗಳಿಗೆ (ಸ್ವ-ಉದ್ಯೋಗಿ ಕಾರ್ಮಿಕರು) ವಯಸ್ಸಾದಾಗ ರಕ್ಷಣೆ ನೀಡುವುದನ್ನು ಖಚಿತಪಡಿಸುತ್ತದೆ

ಎಲ್ಲಾ ಅಂಗಡಿ ಮಾಲೀಕರು ಮತ್ತು ಸ್ವ-ಉದ್ಯೋಗಿ ವೃತ್ತಿಗಳು ಹಾಗೂ ಜಿ ಎಸ್ ಟಿ ಆದಾಯ ರೂ 1.5 ಕೋಟಿಗಿಂತ ಕಡಿಮೆ ಇರುವ ರೀಟೇಲ್ ವ್ಯಾಪಾರಿಗಳು ಹಾಗೂ 18-40 ರ ನಡುವಿನ ವಯೋಮಾನದವರು ಯೋಜನೆಗೆ ನೋಂದಾಯಿಸಬಹುದು. ಈ ಯೋಜನೆಯ ಅಡಿಯಲ್ಲಿ, 50% ಮಾಸಿಕ ಕೊಡುಗೆಯನ್ನು ಫಲಾನುಭವಿ ಪಾವತಿಸಬೇಕು ಹಾಗೂ ಅದಕ್ಕೆ ಸಮನಾದ ಕೊಡುಗೆಯನ್ನು ಕೇಂದ್ರ ಸರ್ಕಾರ ಪಾವತಿಸುತ್ತದೆ. 60 ನೇ ವಯಸ್ಸಿನ ನಂತರ, ಚಂದಾದಾರರು ರೂ 3,000/- ಮಾಸಿಕ ಕನಿಷ್ಠ ನಿಶ್ಚಿತ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

ಪಿಎಂ-ಎನ್ ವೈ ಎಂ ಎನ್ನುವುದು 50:50 ಆಧಾರದ ಕೊಡುಗೆದಾಯಕ ಪಿಂಚಣಿ ಯೋಜನೆಯಾಗಿದ್ದು, ಇದರಲ್ಲಿ ಫಲಾನುಭವಿ ಶಿಫಾರಸು ಮಾಡಲಾದ ವಯಸ್ಸಿಗೆ-ನಿರ್ದಿಷ್ಟವಾದ ಕೊಡುಗೆ ಪಾವತಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಕೊಡುಗೆ ಹೊಂದಿಸಲಾಗುತ್ತದೆ. ಉದಾಹರಣೆಗೆ, ವೃತ್ತಿ 29 ನೇ ವಯಸ್ಸಿನಲ್ಲಿ ಯೋಜನೆ ಪ್ರವೇಶಿಸಿದರೆ, ಆತ 60 ನೇ ವಯಸ್ಸಿನವರೆಗೆ ತಿಂಗಳಿಗೆ ರೂ 100/- ಕೊಡುಗೆ ಪಾವತಿಸುವ ಅಗತ್ಯವಿದ್ದು, ಅದಕ್ಕೆ ಸಮನಾದ ಮೊತ್ತ ರೂ. 100/- ನ್ನು ಕೇಂದ್ರ ಸರ್ಕಾರ ಕೊಡುಗೆ ನೀಡುತ್ತದೆ.

iii) ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ ಯೋಜನೆ (ಪಿಎಂಕೆಎಂಡಿವೈ)

ಈ ಪಿಂಚಣಿ ಯೋಜನೆ ದೇಶದಲ್ಲಿರುವ ಎಲ್ಲಾ ಸಣ್ಣ ಭೂಹಿಡುವಳಿದಾರರಿಗೆ ಮತ್ತು ಮಾರ್ಜಿನಲ್ ರೈತರಿಗೆ (ಎಸ್ ಎಂ ಎಫ್) ವಯಸ್ಸಾದಾಗ ರಕ್ಷಣೆಯನ್ನು ನೀಡುತ್ತದೆ. ಯೋಜನೆ ದೇಶದಲ್ಲಿ ಸಣ್ಣ ಮತ್ತು ಮಾರ್ಜಿನಲ್ ರೈತರಿಗೆ (ಎಸ್ ಎಂ ಎಫ್) 60 ನೇ ವಯಸ್ಸಿನ ನಂತರ, ರೂ 3000 ಕನಿಷ್ಠ ನಿಶ್ಚಿತ ಪಿಂಚಣಿ ನೀಡುವ ಗುರಿ ಹೊಂದಿದೆ.

ಇತರ ಪಿಂಚಣಿ ಯೋಜನೆಗಳು

ಭಾರತದಲ್ಲಿ, ಸರ್ಕಾರಿ ಬೆಂಬಲಿತ ಪಿಂಚಣಿ ಯೋಜನೆಗಳ ಹೊರತಾಗಿ, ಕೆಲವು ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಸಂಸ್ಥೆಗಳು ಪಿಂಚಣಿ ಯೋಜನೆಗಳನ್ನು ನೀಡುತ್ತಿವೆ. ಈ ಪಿಂಚಣಿ ಯೋಜನೆಗಳು ನಿವೃತ್ತಿ ಯೋಜನೆಯೊಂದಿಗೆ, ಹೂಡಿಕೆ ಅವಕಾಶಗಳು ಹಾಗೂ ಇತರ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತವೆ. ಇವುಗಳಲ್ಲಿ ಕೆಲವು ಪಿಂಚಣಿ ಯೋಜನೆಗಳು ಕೆಳಗಿನಂತಿವೆ:

- i) ಯು ಎಲ್ ಬಿ ಪಿ (ಯುನಿಟ್ ಲಿಂಕ್ಡ್ ಇನ್ಸೂರೆನ್ಸ್ ಪ್ಲಾನ್) ಯಂತಹ ಜೀವವಿಮಾ ರಕ್ಷೆಯೊಂದಿಗೆ ಪಿಂಚಣಿ ಯೋಜನೆ ಜೀವವಿಮೆ ಹಾಗೂ ಪಿಂಚಣಿಯ ಸಂಯೋಜನೆ ಹೊಂದಿವೆ.
- ii) ಪಿಂಚಣಿ ಫಂಡ್ ಕೇಂದ್ರೀಕೃತ ಹೈಬ್ರಿಡ್ ಮ್ಯೂಚುಯಲ್ ಫಂಡ್ ಗಳು
- iii) ವಾರ್ಷಿಕ ನಿಧಿಗೆ ಮೊತ್ತ ಠೇವಣಿ ಮಾಡಿದ ಕೂಡಲೇ, ಜೀವಮಾನದುದ್ದಕ್ಕೂ ವಿವರಿಸಲಾದ ಮೊತ್ತದ ವಾರ್ಷಿಕ ಪಾವತಿ ನೀಡುವ ತಕ್ಷಣದ ವಾರ್ಷಿಕ ಯೋಜನೆಗಳು.


ವಂಚನೆಯಿಂದ ರಕ್ಷಣೆ ಮತ್ತು ಕುಂದುಕೊರತೆ ಪರಿಹಾರ

ಪೊನ್ನಿ ಯೋಜನೆ, ಇದು ಹೇಗೆ ಕೆಲಸ ಮಾಡುತ್ತದೆ?

ಅರ್ಥಿಕ ವಂಚನೆ ಅಥವಾ ಮೋಸ ಎನ್ನುವುದು ಇಂದಿನ ದಿನಗಳಲ್ಲಿ ಬೆಳೆಯುತ್ತಿರುವ ಸಮಸ್ಯೆಯಾಗಿದೆ. ಪ್ರತೀ ವರ್ಷ ಜನ ಕಾನೂನುಬಾಹಿರ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣ ಕಳೆದುಕೊಳ್ಳುತ್ತಿರುವ ಹೊಸ ಕಥೆಗಳನ್ನು ಕೇಳುತ್ತಿರುತ್ತೇವೆ. ಆದರೆ ಈ ಯೋಜನೆಗಳಿಗೆ ಮರುಳಾಗುವುದರಿಂದ ಇತರರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಪರಾಧಿಗಳು ಸೃಜನಶೀಲರಾಗಿದ್ದು, ಹೊಸ ಸಂತ್ರಸ್ತರನ್ನು ಹುಡುಕಲು ತಮ್ಮ ಯುಕ್ತಿಗಳನ್ನು ಬದಲಾಯಿಸುತ್ತಿರುತ್ತಾರೆ. ನೀವು ಈ ಅಪಾಯಗಳ ಬಗ್ಗೆ ಜಾಗರೂಕರಾಗಿರುವ ಮೂಲಕ ನಿಮ್ಮ ಹಣವನ್ನು ಸುರಕ್ಷಿತವಾಗಿಡಬಹುದು. ಸಂತ್ರಸ್ತರು ಯಾರಾಗುತ್ತಾರೆಂದು ನಿಮಗೆ ತಿಳಿದಿದೆಯೇ? ವಂಚನೆ ಅಥವಾ ಮೋಸದ ವಿರುದ್ಧ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಮೊದಲ ಹಂತವೆಂದರೆ ಇದು ಏನು ಮತ್ತು ವಂಚನೆ ಅಥವಾ ಮೋಸದ ವಿವಿಧ ವಿಧಗಳನ್ನು ಹೇಗೆ ಗುರುತಿಸುವುದು ಎಂದು ತಿಳಿಯುವುದು.

ವಂಚನೆ ಅಥವಾ ಮೋಸದ ವಿಧಗಳು

ವಂಚಕರು ಅಥವಾ ಮೋಸಗಾರರು ವಿವಿಧ ರೀತಿಗಳಲ್ಲಿ ಜನರನ್ನು ಗುರಿ ಮಾಡುತ್ತಾರೆ; ಇಮೇಲ್ ಮೂಲಕ ಮತ್ತು ದೂರವಾಣಿ ಮೂಲಕ, ಸಂತ್ರಸ್ತರು ಹೂಡಿಕೆಗಳನ್ನು ಮಾಡುವಾಗ ಅಥವಾ ವೈಯಕ್ತಿಕ ಮಾಹಿತಿಯನ್ನು ಕದಿಯುವ ಮೂಲಕ.



ಸಮೂಹ ಮಾರುಕಟ್ಟೆ ವಂಚನೆ

ನಿಮಗೆ ಕಾನೂನುಬದ್ಧ ಕಂಪನಿಯಿಂದ ಬಂದಂತೆ ವಂಚನೆಯ ಇಮೇಲ್ ಬರಬಹುದು. ನಿಮಗೆ ನಕಲಿ ವೆಬ್ ಸೈಟ್ ಗೆ ಕರೆದೊಯ್ಯುವ ರಿಂಕ್ ಮೇಲೆ ಕ್ಲಿಕ್ ಮಾಡುವಂತೆ ಮೇಲ್ ಬರಬಹುದು. ಸುರಕ್ಷಿತವಾಗಿರಲು, ಎಂದಿಗೂ ಕಂಪನಿಯ ಅಸ್ತಿತ್ವ ಉರ್ಜಿತವಾಗುವವರೆಗೆ ಎಂದಿಗೂ ಹೂಡಿಕೆ. ದಾನ ಅಥವಾ ಖರೀದಿ ಮಾಡಬೇಡಿ.



ಹೂಡಿಕೆ ವಂಚನೆ

ಯಾರಾದರೂ ಉದ್ದಿಮೆಯಲ್ಲಿ ಹೂಡಿಕೆ ಮಾಡಲು ನೇಮಿಸಬಹುದು ಅಥವಾ ಮರ್ಕಂಡೈಸ್ ಖರೀದಿಸಲು ಹೇಳಬಹುದು. ನೀವು ಹೊಸ ಸದಸ್ಯರನ್ನು ನೇಮಿಸಲು ನಿರೀಕ್ಷಿಸಬಹುದು. ಸ್ವಲ್ಪ ದಿನಗಳ ನಂತರ, ಹೊಸ ವ್ಯಕ್ತಿಗಳು ಸೇರುವುದನ್ನು ನಿರೀಕ್ಷಿಸುತ್ತಾರೆ. ಆ ಸಮಯದಲ್ಲಿ ಪ್ರಚಾರಕರು ನಿಮ್ಮ ಹಣವನ್ನು ತೆಗೆದುಕೊಂಡು ಮಾರುವಾಗುತ್ತಾರೆ.

ಲಾಟರಿ ವಂಚನೆ

"ಅಭಿನಂದನೆಗಳು! ನೀವು ಲಾಟರಿ ಹೂಡಿದಿದ್ದೀರಿ/ಸ್ವೀಕ್ ಸ್ವೇಕ್/ದೊಡ್ಡ ಬಹುಮಾನ ಗೆದ್ದಿದ್ದೀರಿ! ನೀವು ನಿಮ್ಮ ಬಹುಮಾನ ಪಡೆಯಲು ಅಲ್ಪ ಶುಲ್ಕ ಅಥವಾ ತೆರಿಗೆ ಪಾವತಿ ಮಾಡಬೇಕು." ಕಾನೂನುಬದ್ಧ ಸ್ಪರ್ಧೆಗಳು ಎಂದಿಗೂ ನಿಮ್ಮ ಬಹುಮಾನ ಪಡೆಯಲು ಶುಲ್ಕ ವಿದಿಸುವುದಿಲ್ಲ.



ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಂಚನೆ

ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ವಂಚನೆ ನಿಮ್ಮ ಕಾರ್ಡ್, ಕಾರ್ಡ್ ಮಾಹಿತಿ ಅಥವಾ ವೈಯಕ್ತಿಕ ಗುರುತು ಸಂಖ್ಯೆಯನ್ನು (ಪಿಐಎನ್) ನಿಮ್ಮ ಅನುಮತಿ ಇಲ್ಲದೇ ಬಳಸುವುದರಿಂದ ಉಂಟಾಗಬಹುದು. ಎಂದಿಗೂ ನಿಮ್ಮ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ




ಸಹಸಂಸ್ಥೆ ವಂಚನೆ

ನೀವು ಸಾಮಾನ್ಯ ಉದ್ಯೇಶಗಳಿಗೆ ಎಂದರೆ ಧಾರ್ಮಿಕ ಅಥವಾ ಸಾಮಾಜಿಕ ಸಂಸ್ಥೆಗಳಂತಹ ವ್ಯಕ್ತಿಗಳ ಸಮೂಹದ ಭಾಗವಾಗಿದ್ದರೆ ಸುಲಭವಾಗಿ ವಂಚಕರು ನಿಮ್ಮ ವಿಶ್ವಾಸವನ್ನು ಗಳಿಸುತ್ತಾರೆ. ವಂಚಕರು ಹೂಡಿಕೆದಾರರಿಗೆ ವಿಷಯವನ್ನು ಗೌಪ್ಯವಾಗಿರುವಂತೆ ತಿಳಿಸುತ್ತಾರೆ.




ಬ್ಯಾಂಕಿಂಗ್ - ಆರ್ ಬಿ ಐ




ಸಿಎಂಎಸ್: ದೂರು ನಿರ್ವಹಣಾ ವ್ಯವಸ್ಥೆ

ಹೂಡಿಕೆಗಳು - ಎಸ್‌ಇಬಿಐ




ವಿಮೆ- ಐ ಆರ್ ಡಿ ಎ ಐ



ಐಜಿಎಂಎಸ್: ಸಮಗ್ರ ದೂರು ನಿರ್ವಹಣಾ ವ್ಯವಸ್ಥೆ

ಪಿಂಚಣಿ



ಪಿ ಎಫ್ ಆರ್ ಡಿ ಎ ದೂರು ನಿರ್ವಹಣಾ ವ್ಯವಸ್ಥೆ

ಟಿಪ್ಪಣಿಗಳು

ಎನ್ ಸಿ ಎಫ್ ಇ- ಫೈನಾನ್ಸಿಯಲ್ ಎಜುಕೇಶನ್ ಫ್ಲಾಗ್ ಶಿಪ್ ಪ್ರೋಗ್ರಾಮ್ಸ್

ಆರ್ಥಿಕ ಶಿಕ್ಷಣದ ನಮ್ಮ ಕಾರ್ಯಕ್ರಮಗಳು ಸಮಾಜದ ಎಲ್ಲಾ ವರ್ಗಗಳನ್ನೂ ಆವರಿಸಿದ್ದು, ಇದು ಜನಸಂಖ್ಯೆಯ ವಿವಿಧ ವಯೋಮಾನವನ್ನು ಗಮನದಲ್ಲಿಟ್ಟುಕೊಂಡಿದೆ.

ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ, ಶಾಲಾ ಹಂತದಲ್ಲಿ- ಎಫ್ ಇ ಟಿ ಪಿ ಮತ್ತು ಎಂ ಎಸ್ ಎಸ್ ಪಿ

ಯುವಜನತೆಗೆ, ಕಾಲೇಜು ಹಂತದಲ್ಲಿ- ಎಫ್ ಎ ಸಿ ಟಿ

ನಮ್ಮ ಸಮಾಜದ ವಯಸ್ಕರಿಗಾಗಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ- ಎಫ್ ಇ ಪಿ ಎ

ಆರ್ಥಿಕ ಶಿಕ್ಷಣ ತರಬೇತಿ ಕಾರ್ಯಕ್ರಮ (ಎಫ್ ಇ ಟಿ ಪಿ)

ಎಫ್ ಇ ಟಿ ಪಿ ಎನ್ನುವುದು ದೇಶದಲ್ಲಿ ಆರ್ಥಿಕ ಸಾಕ್ಷರತೆಗಾಗಿ ಜನ ಹಾಗೂ ಸಂಸ್ಥೆಗಳಿಗೆ ಪಕ್ಷಪಾತರಹಿತವಾಗಿ ವೈಯಕ್ತಿಕ ಹಣಕಾಸು ಶಿಕ್ಷಣ ನೀಡಲು ಎನ್ ಸಿ ಎಫ್ ಇ ಯವರ ಅಭಿಯಾನವಾಗಿದೆ. ಎನ್ ಸಿ ಎಫ್ ಇ ಯನ್ನು ಭಾರತದಲ್ಲಿ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸುವ ಶಾಲಾ ಶಿಕ್ಷಕರಿಗೆ ನಡೆಸಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದ ನಂತರ, ಈ ಶಿಕ್ಷಕರನ್ನು "ಮನಿ ಸ್ಮಾರ್ಟ್ ಟೀಚರ್ಸ್" ಎಂದು ಪ್ರಮಾಣಿಸಲಾಗುತ್ತದೆ ಹಾಗೂ, ಶಾಲೆಗಳಲ್ಲಿ ಆರ್ಥಿಕ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಗುತ್ತದೆ, ಮತ್ತು ವಿದ್ಯಾರ್ಥಿಗಳಿಗೆ ಹಣಕಾಸಿನ ಮೂಲ ಕೌಶಲ್ಯಗಳನ್ನು ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತದೆ.

ಎನ್ ಸಿ ಎಫ್ ಇ ನಮ್ಮ ವೆಬ್ ಸೈಟ್ ನಲ್ಲಿ ನೋಂದಣಿ ಲಿಂಕ್ ಮೂಲಕ ಶಾಲಾ ಶಿಕ್ಷಕರಿಗೆ ಎಫ್ ಇ ಟಿ ಪಿ ನೋಂದಾಯಿಸಿ ಪ್ರೇರೇಪಿಸಲು ಶಾಲೆಗಳನ್ನು ಪ್ರೋತ್ಸಾಹಿಸುತ್ತಿದೆ.

(<https://www.ncfe.org.in/program/fetp>)

ಮನಿ ಸ್ಮಾರ್ಟ್ ಸ್ಕೂಲ್ ಪ್ರೋಗ್ರಾಂ (ಎಂ ಎಸ್ ಎಸ್ ಪಿ)

ಎಂ ಎಸ್ ಎಸ್ ಪಿ ಎನ್ನುವುದು ಶಾಲೆಗಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಸುಧಾರಿಸಲು ಪಕ್ಷಪಾತ ರಹಿತ ಆರ್ಥಿಕ ಶಿಕ್ಷಣ ನೀಡುವ ಎನ್ ಸಿ ಎಫ್ ಇ ಅಭಿಯಾನವಾಗಿದೆ. ಇದು ಪ್ರತೀ ವಿದ್ಯಾರ್ಥಿಯು ಸಂಪೂರ್ಣ ಬೆಳವಣಿಗೆಗೆ ಪ್ರಮುಖ ಜೀವನ-ಕೌಶಲ್ಯವಾಗಿದೆ. ಎನ್ ಸಿ ಎಫ್ ಇ ತನ್ನ ಪ್ರಸ್ತುತ ಪಠ್ಯಕ್ರಮದ ಭಾಗವಾಗಿ, VI ರಿಂದ X ನೇ ತರಗತಿಯ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತೆಯನ್ನು ಸ್ವಯಂಪ್ರೇರಿತವಾಗಿ ಪರಿಚಯಿಸಲು ಶಾಲೆಗಳನ್ನು ಆಹ್ವಾನಿಸಿದೆ. ಎನ್ ಸಿ ಎಫ್ ಇ ಮತ್ತು ಸಿ ಬಿ ಎಸ್ ಇ ಜಂಟಿಯಾಗಿ VI ರಿಂದ X ನೇ ತರಗತಿಯ ವಿದ್ಯಾರ್ಥಿಗಳಿಗೆ ವ್ಯಾಪಕವಾದ ಅಧ್ಯಯನ ಪಠ್ಯವನ್ನು ಅಭಿವೃದ್ಧಿಪಡಿಸಿವೆ.

ಈ ಕಾರ್ಯಕ್ರಮವನ್ನು ಅಳವಡಿಸಿಕೊಂಡ ಶಾಲೆಗಳಿಗೆ "ಮನಿ ಸ್ಮಾರ್ಟ್ ಶಾಲೆಗಳು" ಎಂದು ಪ್ರಮಾಣೀಕರಿಸಲಾಗುತ್ತದೆ ಮತ್ತು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಶೀಲ್ಡ್/ಟ್ರೋಫಿ ಹಾಗೂ ಇ-ಬ್ಯಾಡ್ಜ್ ನೀಡಿ ಪುರಸ್ಕರಿಸಲಾಗುತ್ತದೆ.

ಎನ್ ಸಿ ಎಫ್ ಇ ಶಾಲೆಗಳಿಗೆ ನಮ್ಮ ವೆಬ್ ಸೈಟ್ ನಲ್ಲಿ ಎಂ ಎಸ್ ಎಸ್ ಪಿ ಕಾರ್ಯಕ್ರಮಕ್ಕೆ ನೋಂದಾಯಿಸಲು ಪ್ರೋತ್ಸಾಹಿಸುತ್ತಿದೆ:

(<https://www.ncfe.org.in/program/mssp>)

ಆರ್ಥಿಕ ಜಾಗೃತಿ ಮತ್ತು ಬಳಕೆದಾರ ತರಬೇತಿ (ಎಫ್ ಎ ಸಿ ಟಿ)

ಎಫ್ ಎ ಸಿ ಟಿ ಎನ್ನುವುದು ಯುವ ಪದವೀಧರರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ನೇರವಾಗಿ ಹೊಂದುವ ವಿಷಯಗಳ ಬಗ್ಗೆ ಆರ್ಥಿಕ ಶಿಕ್ಷಣ ನೀಡಲು ಎನ್ ಸಿ ಎಫ್ ಇ ಆರಂಭಿಸಿದ ಕಾರ್ಯಕ್ರಮವಾಗಿದ್ದು, ಇದು ಅವರ ಆರ್ಥಿಕ ಸುಸ್ಥಿರತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕಾರ್ಯಕ್ರಮ ಯುವಜನತೆಗೆ ಆರ್ಥಿಕ ಬಳಕೆದಾರರಾಗಿ ಅವರ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವ, ಹಣಕಾಸಿನ ಗುರಿಗಳನ್ನು ಹೇಗೆ ಹೊಂದಿಸಬೇಕು ಮತ್ತು ಅವರಿಗೆ ನೆರವಿನ ಅಗತ್ಯವಿದ್ದಾಗ ಎಲ್ಲಿ ಹೋಗಬೇಕು ಎಂದು ತಿಳಿಸುವ ದೈನಂದಿನ ಹೊಂದಿದೆ.

ಎನ್ ಸಿ ಎಫ್ ಇ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಿಗೆ ನಮ್ಮ ವೆಬ್ ಸೈಟ್ ನಲ್ಲಿ ನೋಂದಣಿ ಲಿಂಕ್ ಮೂಲಕ ವಿದ್ಯಾರ್ಥಿಗಳಿಗೆ ಎಫ್ ಎ ಸಿ ಟಿ ಗೆ ನೋಂದಾಯಿಸಲು ಮತ್ತು ಪ್ರೋತ್ಸಾಹಿಸಲು ಪ್ರೇರೇಪಿಸುತ್ತಿದೆ. [<https://www.ncfe.org.in/program/fact>]

ವಯಸ್ಕರಿಗೆ ಆರ್ಥಿಕ ಶಿಕ್ಷಣ ಕಾರ್ಯಕ್ರಮ (ಎಫ್ ಇ ಪಿ ಎ)

ವಯಸ್ಕರಿಗೆ ಆರ್ಥಿಕ ಶಿಕ್ಷಣ ಕಾರ್ಯಕ್ರಮ (ಎಫ್ ಇ ಪಿ ಎ) ಎನ್ನುವುದು ಭಾರತದ ವಯಸ್ಕ ಜನರಲ್ಲಿ ಆರ್ಥಿಕ ಜಾಗೃತಿ ಹರಡಲು ಎನ್ ಸಿ ಎಫ್ ಇ ಯಿಂದ ವಿನ್ಯಾಸಗೊಳಿಸಲ್ಪಟ್ಟು ಅಳವಡಿಸಲಾದ ಆರ್ಥಿಕ ಸಾಕ್ಷರತೆಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಗುರುತಿಸಲಾದ ವಿವಿಧ ಉದ್ದೇಶಿತ ಗುಂಪುಗಳ ಮೇಲೆ ಕೇಂದ್ರೀಕರಿಸಲಾಗಿದೆ ಈ ಕಾರ್ಯಕ್ರಮದ ವರ್ಕ್ ಶಾಪ್ ಪ್ರಯೋಗಾರ್ಥಿಗಳಿಗೆ ಗರಿಷ್ಠ ವಿಧಾನದಲ್ಲಿ ತಮ್ಮ ಆರ್ಥಿಕತೆಯನ್ನು ತಾವೇ ನಿರ್ವಹಿಸುವಂತೆ ಸಿದ್ಧಗೊಳಿಸುತ್ತದೆ. ಜೊತೆಗೆ, ವರ್ಕ್ ಶಾಪ್ ಆರ್ಥಿಕ ಉತ್ಪನ್ನಗಳು ಮತ್ತು ಬ್ಯಾಂಕಿಂಗ್, ಹೂಡಿಕೆ, ವಿಮೆ ಮತ್ತು ನಿವೃತ್ತಿ ಯೋಜನೆಗೆ ಸಂಬಂಧಿಸಿದ ಸೇವೆಗಳಿಗೆ ಸಂಬಂಧಿಸಿದಂತೆ ಮೂಲ ಅರಿವನ್ನು ನೀಡುತ್ತದೆ.

ಎಫ್ ಇ ಪಿ ಎ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಲಿಂಕ್ ನೋಡಿ: [<https://www.ncfe.org.in/program/fepa>]



राष्ट्रीय वित्तीय शिक्षा केन्द्र
National Centre for Financial Education
एक आर्थिक रूप से जागरुक और सशक्त भारत
A financially aware and empowered India

Promoted By :



ಎನ್ ಸಿ ಎಫ್ ಇ- ಫೈನಾನ್ಷಿಯಲ್ ಎಜುಕೇಶನ್ ಫ್ಲಾಗ್ ಶಿಪ್ ಪ್ರೋಗ್ರಾಮ್ಸ್



MSSP



FETP



FACT



FEPA

ನಮ್ಮನ್ನು ಸಂಪರ್ಕಿಸಿ

022- 68265115/114/106

ರಾಷ್ಟ್ರೀಯ ಅರ್ಥಿಕ ಶಿಕ್ಷಣ ಕೇಂದ್ರ

6 ನೇ ಮಹಡಿ, ಎನ್ ಐ ಎನ್ ಎಂ

ಭವನ, ಪ್ಲಾಟ್ ನಂ. 82, ಸೆಕ್ಟರ್-17, ವಾಶಿ, ನವ ಮುಂಬೈ- 400703

www.ncfe.org.in

info@ncfe.org.in

[youtube.com/ncfeindia](https://www.youtube.com/ncfeindia)

twitter.com/ncfeindia

[facebook.com/ncfeindia](https://www.facebook.com/ncfeindia)

[instagram.com/ncfeindia](https://www.instagram.com/ncfeindia)